

ଶ୍ରୀ ବନ୍ଦର ଲକ୍ଷ୍ମୀ

ବିହିଚ ଘେଣି




ଆମାର ବହୁ
ଦିତୀୟ ଶ୍ରେଣୀ
ଚାକମା ଭାଷା




ଜାତୀୟ ଶିକ୍ଷାକ୍ରମ ଓ ପାଠ୍ୟପୁସ୍ତକ ବୋର୍ଡ, ବାଂଗଲାଦେଶ

গণপ্রজাতন্ত্রী বাংলাদেশের জাতীয় পতাকা



গণপ্রজাতন্ত্রী বাংলাদেশের জাতীয় পতাকায় সবুজ ক্ষেত্রের উপর স্থাপিত রক্তবর্ণের একটি
ভরাট বৃত্ত থাকবে।

পতাকা নির্মাণের নিয়মাবলি



দৈর্ঘ্য ও প্রস্থের অনুপাত $10 : 6$ । অর্থাৎ যদি দৈর্ঘ্য 305 সেমি (10 ফুট) হয়, প্রস্থ 183 সেমি (6 ফুট) হবে। লাল বৃত্তটির ব্যাসার্ধ পতাকার দৈর্ঘ্যের পাঁচ ভাগের এক ভাগ। পতাকার দৈর্ঘ্যের 20 ভাগের 9 ভাগে একটি লম্ব (খাড়া সরলরেখা) টানতে হবে। তারপর প্রস্থের ঠিক অর্ধেক ভাগে দৈর্ঘ্যের সঙ্গে সমান্তরাল করে আর একটি রেখা টানতে হবে। এই দুটি রেখার ছেদবিন্দুই হবে বৃত্তটির কেন্দ্রবিন্দু।

ভবনে ব্যবহারের জন্য

(ভবনের আকার ও আয়তন অনুযায়ী)

305 সেমি \times 183 সেমি ($10' \times 6'$)

152 সেমি \times 91 সেমি ($5' \times 3'$)

76 সেমি \times 46 সেমি ($2\frac{1}{2}' \times 1\frac{1}{2}'$)

জাতীয় সংগীত

আমার সোনার বাংলা, আমি তোমায় ভালোবাসি ।
চিরদিন তোমার আকাশ, তোমার বাতাস, আমার প্রাণে বাজায় বাঁশি ॥
ও মা, ফাগুনে তোর আমের বনে দ্রাঘে পাগল করে,
মরি হায়, হায় রে-
ও মা, অস্তানে তোর ভরা ক্ষেতে আমি কী দেখেছি মধুর হাসি ॥

কী শোভা, কী ছায়া গো, কী মেহ, কী মায়া গো-
কী আঁচল বিছায়েছ বটের মূলে, নদীর কূলে কূলে ।
মা, তোর মুখের বাণী আমার কানে লাগে সুধার মতো,
মরি হায়, হায় রে-
মা, তোর বদনখানি মলিন হলে, ও মা, আমি নয়নজলে ভাসি ॥

-রবীন্দ্রনাথ ঠাকুর

গাওয়ার জন্য জাতীয় সংগীতের পূর্ণপাঠ

আমার সোনার বাংলা, আমি তোমায় ভালোবাসি ।
চিরদিন তোমার আকাশ,
চিরদিন তোমার আকাশ, তোমার বাতাস,
আমার প্রাণে
ও মা, আমার প্রাণে বাজায় বাঁশি,
সোনার বাংলা, আমি তোমায় ভালোবাসি ॥
ও মা, ফাগুনে তোর আমের বনে দ্রাঘে পাগল করে,
মরি হায়, হায় রে-
ও মা, ফাগুনে তোর আমের বনে দ্রাঘে পাগল করে,
ও মা, অস্তানে তোর ভরা ক্ষেতে কী দেখেছি
আমি কী দেখেছি মধুর হাসি ।
সোনার বাংলা, আমি তোমায় ভালোবাসি ॥
কী শোভা, কী ছায়া গো, কী মেহ, কী মায়া গো-
কী আঁচল বিছায়েছ বটের মূলে, নদীর কূলে কূলে ।
মা, তোর মুখের বাণী আমার কানে লাগে সুধার মতো,
মরি হায়, হায় রে-
মা, তোর মুখের বাণী আমার কানে লাগে সুধার মতো,
মা, তোর বদনখানি মলিন হলে, আমি নয়ন
ও মা, আমি নয়নজলে ভাসি ॥
সোনার বাংলা, আমি তোমায় ভালোবাসি ॥

জাতীয় শিক্ষাক্রম ও পাঠ্যপুস্তক বোর্ড কর্তৃক ২০১৯ শিক্ষাবর্ষ থেকে
দ্বিতীয় শ্রেণির পাঠ্যপুস্তকগুলু নির্ধারিত

৭' বর্ণন গান্ধী বাংলা ছুঁড়ি

উন্নয়ন ও অভিযোজনে

সুগত চাকমা


অসম কুমার চাকমা

কীর্তিময় চাকমা

আনন্দ মোহন চাকমা

আর্যামিত্র চাকমা

চূমকী চাকমা



জাতীয় শিক্ষাক্রম ও পাঠ্যপুস্তক বোর্ড, বাংলাদেশ

জাতীয় শিক্ষাক্রম ও পাঠ্যপুস্তক বোর্ড, বাংলাদেশ

৬৯-৭০, মতিবিল বাণিজ্যিক এলাকা, ঢাকা - ১০০০

কর্তৃক প্রকাশিত।

[প্রকাশক কর্তৃক সর্বস্বত্ত্ব সংরক্ষিত]

প্রথম মুদ্রণ : নভেম্বর, ২০১৮

পুনর্মুদ্রণ : , ২০২১

চিত্রাঙ্কন

উদয় শংকর চাকমা

গ্রাফিক্স

কে এম ইউছুফ আলী (লিপন)

ডিজাইন

জাতীয় শিক্ষাক্রম ও পাঠ্যপুস্তক বোর্ড, বাংলাদেশ

প্রাথমিক ও গণশিক্ষা মন্ত্রণালয়ের অধীন চতুর্থ প্রাথমিক শিক্ষা উন্নয়ন কর্মসূচির আওতায়
গণপ্রজাতন্ত্রী বাংলাদেশ সরকার কর্তৃক বিনামূল্যে বিতরণের জন্য

মুদ্রণে: সাগরিকা প্রিন্টার্স, আন্দরকিল্লা, চট্টগ্রাম।

প্রসঙ্গ কথা

জাতীয় শিক্ষানীতি ২০১০ এ স্কুল ন্যূনতম শিশুদের জন্য তাদের নিজস্ব ভাষায় পাঠ্যপুস্তক প্রণয়নের সুপারিশ রয়েছে। এই সুপারিশ মূলত আমাদের ভাষা আন্দোলনের চেতনারই বহিঃপ্রকাশ; যার সূত্র ধরে এখন বিশ্বব্যাপী ‘আন্তর্জাতিক মাতৃভাষা দিবস’ উদযাপিত হচ্ছে। আন্তর্জাতিক মাতৃভাষা দিবসের মূল প্রতিপাদ্য বিষয় বা দর্শন হলো পৃথিবীর সকল ভাষার সংরক্ষণ ও মর্যাদাকে সমৃদ্ধিত রাখা এবং প্রত্যেক ভাষাভাষী মানুষ যেন নিজ ভাষায় আত্মপ্রকাশ ও জ্ঞান অর্জনের সুযোগ লাভ করে তা নিশ্চিত করা।

কোমলমতি শিক্ষার্থীদের আগ্রহী, কৌতুহলী ও মনোযোগী করার জন্য মাননীয় প্রধানমন্ত্রী শেখ হাসিনার নেতৃত্বে আওয়ামী লীগ সরকারের নির্দেশনায় ২০০৯ সাল থেকে পাঠ্যপুস্তকগুলো চার রঙের, টেকসই ও আকর্ষণীয় করে ছাপানো হচ্ছে। সরকারের অর্থায়নে জাতীয় শিক্ষাক্রম ও পাঠ্যপুস্তক বোর্ড প্রাক-প্রাথমিক, প্রাথমিক, ইবতেদায়ি, দাখিল, দাখিল ভোকেশনাল, এসএসসি ভোকেশনালসহ মাধ্যমিক স্তর পর্যন্ত সকল পাঠ্যপুস্তক ২০১০ সাল থেকে প্রতি বছর ১লা জানুয়ারি তারিখে সারা দেশে সকল শিক্ষার্থীর নিকট বিনামূল্যে বিতরণ করছে।

গণপ্রজাতন্ত্রী বাংলাদেশ সরকারের সিদ্ধান্ত অনুসারে জাতীয় শিক্ষাক্রম ও পাঠ্যপুস্তক বোর্ড চাকমা, মারমা, ত্রিপুরা, গাড়ো এবং সাদরি এই পাঁচটি স্কুল ন্যূনতম ভাষায় দ্বিতীয় শ্রেণির শিশুদের জন্য পাঠ্যপুস্তক প্রণয়ন করেছে যা ২০১৭ সাল থেকে বিদ্যালয়ে প্রবর্তন করা হয়েছে। এরই ধারাবাহিকতায় চতুর্থ প্রাথমিক শিক্ষা উন্নয়ন কর্মসূচির আওতায় উল্লিখিত পাঁচটি স্কুল ন্যূনতম ভাষায় দ্বিতীয় শ্রেণির শিশুদের জন্য পাঠ্যপুস্তক প্রণয়ন করে প্রকাশ করা হলো। স্কুল ন্যূনতম ভাষায় শিশুদের চারপাশের পরিচিত পরিবেশ, তাদের ঐতিহ্যবাহী ও বর্ণাচ্য সংস্কৃতির নানাবিধ চিন্তাকর্ষক উপকরণ ও ছবি সংযোজন করে পাঠ্যপুস্তকসমূহ শিক্ষার্থী বাঙ্কা, সুন্দর ও আকর্ষণীয় করে তোলা হয়েছে। জাতীয় শিক্ষাক্রম ও পাঠ্যপুস্তক বোর্ডের বিশেষজ্ঞগণের তত্ত্বাবধানে সংশ্লিষ্ট ভাষাভাষী শিক্ষক ও বিশেষজ্ঞগণ পাঠ্যপুস্তকগুলো প্রয়োগ করেছেন। তাদের আন্তরিকতা, নিষ্ঠা, শ্রম, মেধা এবং সহযোগিতার ফলে নির্ধারিত সময়ে এই মহৎ কাজটি সুসম্পন্ন হয়েছে। ২০১৯ সালের ১লা জানুয়ারি তারিখে পাঠ্যপুস্তকগুলো শিশুদের হাতে পৌছে দেওয়া হবে এবং বিদ্যালয়ে প্রবর্তন করা হবে।

চাকমা স্কুল ন্যূনতম ভাষায় দ্বিতীয় শ্রেণির পাঠ্যপুস্তক প্রণয়নের বিভিন্ন পর্যায়ে যাঁরা সহায়তা করেছেন তাঁদের জানাই আন্তরিক কৃতজ্ঞতা ও ধন্যবাদ। সংশ্লিষ্ট ব্যক্তিবর্গের স্বত্ত্ব প্রয়াস ও সতর্কতা থাকা সত্ত্বেও পাঠ্যপুস্তকটিতে কিছু ত্রুটি-বিচ্যুতি থেকে যেতে পারে। পাঠ্যপুস্তকটির অধিকতর উন্নয়ন ও সমৃদ্ধি সাধনের জন্য যে কোনো গঠনমূলক ও যুক্তিসঙ্গত পরামর্শ গুরুত্বের সঙ্গে বিবেচিত হবে। যেসব কোমলমতি শিক্ষার্থীদের জন্য পাঠ্যপুস্তকটি রচিত হয়েছে তারা উপকৃত হবে বলে আশা করছি।

প্রফেসর নারায়ণ চন্দ্র সাহা

চেয়ারম্যান

জাতীয় শিক্ষাক্রম ও পাঠ্যপুস্তক বোর্ড, বাংলাদেশ

নির্দেশনা

দ্বিতীয় শ্রেণির বাংলা পাঠ্যপুস্তকে ভাষা শিখনে সহায়ক বিভিন্ন ধরনের পাঠ সম্পর্কে বিবরণ করা হয়েছে। পড়ার জন্য নির্ধারিত কবিতা ও গদ্য শিক্ষার্থীদের সুবিধার্থে এক থেকে দুই পৃষ্ঠার মধ্যে সীমাবদ্ধ রাখা হয়েছে। এই পাঠ্যপুস্তকে বর্ণনামূলক, তথ্যমূলক, কল্পনানির্ভর ইত্যাদি বৈচিত্র্যময় পাঠ ব্যবহার করা হয়েছে। শিক্ষার্থীদের জীবনের সাথে সংশ্লিষ্ট ভাষা-পরিম্বঙ্গ বিবেচনা করে পাঠ নির্বাচন ও উন্নয়ন করা হয়েছে। ভাষা শিখন প্রক্রিয়াকে শিক্ষার্থীদের জীবন ঘনিষ্ঠ করার জন্য ভাষাসমগ্র পদ্ধতিকে (Whole Language Approach) ভাষা শিখনের ভিত্তি হিসেবে বিবেচনা করা হয়েছে।

প্রথম শ্রেণি শেষে শিক্ষার্থীরা সহজ বাক্য পড়তে ও লিখতে সক্ষম হবে বলে প্রত্যাশা করা যায়। তবে কিছু শিক্ষার্থীর ভাষা যোগ্যতা প্রত্যাশিত পর্যায় অর্জনের সীমাবদ্ধতা থাকতে পারে। এমনকি বর্ণ শনাক্তকরণ, শব্দ, বাক্য পড়ার ক্ষেত্রে এসকল শিক্ষার্থী সমস্যার সম্মুখীন হয়।

দ্বিতীয় শ্রেণির শুরুতে প্রথম শ্রেণির রিভিউ হিসাবে চার পৃষ্ঠার একটি পুনরালোচনামূলক পাঠ সম্পর্কে বিবেচনা করা হয়েছে। এই পাঠের মাধ্যমে শিক্ষার্থীরা প্রথম শ্রেণিতে অর্জিত যোগ্যতা দ্বিতীয় শ্রেণির পাঠের সহায়ক হিসেবে চর্চার সুযোগ পাবে। তাছাড়া যেসব শিক্ষার্থীর প্রথম শ্রেণিতে অর্জিত শিখনের সহায়তা প্রয়োজন, তারা তা অনুশীলনের সুযোগ পাবে।

এই পাঠ্যপুস্তকে কথায় সংখ্যা লেখার অনুশীলন দেওয়া হয়েছে। সংখ্যার ধারণা ও কথায় সংখ্যা লেখার অনুশীলন গণিত বিষয়ে অর্জন করবে। ভাষিক পরিম্বঙ্গে কথায় সংখ্যা ব্যবহারে শিক্ষার্থীর শিখন অধিক সুদৃঢ় করার জন্য বাংলা পাঠ্যপুস্তকে সংখ্যা-সংশ্লিষ্ট অনুশীলন রাখা হয়েছে।

দ্বিতীয় শ্রেণির এ পর্যায়ে ভাষা শিখনের বিশেষ করে পড়ার দক্ষতা অর্জনে শিক্ষার্থীদের সহায়তা প্রয়োজন হয়। ভাষা দক্ষতা হিসাবে শোনা, বলা, পড়া ও লেখার দক্ষতা অর্জনে এই পাঠ্যপুস্তকে শিক্ষার্থীদের জন্য সহায়ক শিখন অনুশীলনী দেওয়া হয়েছে। শোনা, বলা, পড়া ও লেখার দক্ষতা অর্জনে শিক্ষার্থীদের সহায়তা করার জন্য শিক্ষক শ্রেণিকক্ষে নিম্নলিখিত শিখন-শেখানো কৌশল ব্যবহার করবেন:

শোনা ও বলা

শ্রেণিকক্ষে শোনা ও বলা সংশ্লিষ্ট শিখন-শেখানো কর্মকাণ্ডে শিক্ষার্থীদের সক্রিয়ভাবে অংশগ্রহণ করাতে শিক্ষক মিমুলিখিত কাজগুলো করবেন:

- শ্রেণিকক্ষে সকল শিক্ষার্থী শুনতে পারে এমন শুন্তিগ্রাহ্য ব্যবহারে, স্পষ্ট ভাবে ও প্রমিত উচ্চারণে কথা বলবেন;
- শিক্ষার্থীদের সক্রিয়ভাবে শুনতে বলবেন;
- চিন্তার উদ্বেক করে এমন প্রশ্ন শিক্ষার্থীদের জিজ্ঞেস করবেন;
- চিন্তা করতে ও পর্যাপ্ত কথা বলতে শিক্ষার্থীদের উৎসাহিত করবেন;
- আলোচনায় সক্রিয়ভাবে অংশগ্রহণ করাবেন;
- শিক্ষার্থীদের নিজের অভিমত, মতামত প্রকাশের সুযোগ দেবেন;
- শিক্ষার্থীদের প্রশ্ন করতে উৎসাহিত করবেন।

পড়া

দ্বিতীয় শ্রেণি শেষে প্রত্যাশিত পর্যায়ে পড়ার দক্ষতা অর্জনের জন্য শিক্ষার্থীদের যেসব দক্ষতা অর্জন করা প্রয়োজন তা হলো:

- ধ্বনি সম্পর্কে সচেতনতা;
- বর্ণের সঙ্গে সংশ্লিষ্ট ধ্বনির সমন্বয় করা;
- সংশ্লিষ্ট ধ্বনির সাথে বর্ণ শনাক্ত করা;
- কারচিফের সঙ্গে বর্ণ সমন্বয় করে উচ্চারণ;
- শুধু উচ্চারণে শব্দ পড়া;
- শব্দের বানান, অর্থ ও বাক্য পড়া;
- সাতাবিক গতিতে বিরামচিহ্ন মেনে বাক্য পড়া ও অর্থোন্ধার করা;
- অনুচ্ছেদ পড়ে অর্থোন্ধার করা।

লেখা

শিক্ষার্থীদের নিজের ভাষায় লিখতে শিক্ষক উৎসাহিত করবেন। শিক্ষক শিক্ষার্থীদের দিয়ে লেখার কাজ এককভাবে করাতে পারেন। এই কাজ শিক্ষক জোড়া এমনকি দলেও শিক্ষার্থীদের লেখার কাজ করাতে পারেন। আলোচনার মাধ্যমে লেখার কাজ শিক্ষার্থীদের নিজের মতামত নিজের ভাষায় লেখার দক্ষতা ও উৎসাহ বৃদ্ধি করে। শিক্ষার্থীরা সহজ বাক্যে নিজেদের পছন্দমতো শব্দ দিয়ে লেখার কাজ শুরু করতে পারে।

শিখন পরিচালনার ক্ষেত্রে শিক্ষক, শিক্ষার্থীর অবস্থা ও শিখন-শেখানো কৌশলের কার্যকারিতা নিরূপণের জন্য নিয়মিত শিখন মূল্যায়নের ব্যবস্থা গ্রহণ করবেন।

শিখন-শেখানো প্রক্রিয়া সম্পর্কে নির্দেশনা

ভাষা শিখন কার্যক্রম পরিচালনার জন্য শ্রেণিকক্ষে নিচের নির্দেশনা ব্যবহার করা যেতে পারে। শ্রেণি কার্যক্রম পরিচালনার জন্য পাঠ্যগুলুক ভিত্তি হিসাবে বিবেচনা করা প্রয়োজন। পঠনের জন্য প্রতিটি পাঠের শেষে ভাষা শিখনের জন্য সহায়ক কর্মকাণ্ড রয়েছে। পড়ার জন্য নির্ধারিত পাঠ ও পাঠ শেষে শিখন সহায়ক কর্মকাণ্ডের মাধ্যমে একটি সম্পূর্ণ শিখন কার্যক্রম পরিচালিত হবে।

প্রতিটি পাঠ পরিচালনার জন্য তিনটি পর্যায় থাকবে। পর্যায় তিনটি হচ্ছে:

পর্যায় ১: নির্ধারিত পাঠের অর্থ উন্ধারের পর্যায়

এ পর্যায়ে শিক্ষার্থীর নিজের আগ্রহ, বর্তমান জ্ঞান ও অভিজ্ঞতাকে শিক্ষক ভাষা শিখন শেখানোর জন্য ব্যবহার করার প্রচেষ্টা গ্রহণ করবেন। এটি মূলত পাঠ ও পাঠ সংশ্লিষ্ট কর্মকাণ্ড পরিচালনার প্রাথমিক পর্যায়। এ পর্যায়ে শিক্ষক নির্ধারিত পাঠের অর্থ বুঝতে শিক্ষার্থীকে সহায়তা করবেন।

পর্যায় ২: ভাষা শিখন সহায়ক কার্যক্রম পরিচালনা

এটি মূলত শিক্ষার্থীদের ভাষা দক্ষতা শিখনের জন্য নির্ধারিত পাঠ ও পাঠ সংশ্লিষ্ট কর্মকাণ্ডে অংশগ্রহণের পর্যায়। এ পর্যায়ে শিক্ষার্থীরা ভাষাদক্ষতা হিসেবে শোনা, বলা, পড়া ও লেখা সংশ্লিষ্ট শিখন কর্মকাণ্ডে সম্মুক্ত হবে। শিক্ষক এ পর্যায়ে ভাষা শিখন সহায়ক কর্মকাণ্ডে শিক্ষার্থীদের সক্রিয়ভাবে সম্মুক্ত করাবেন।

পর্যায় ৩: অর্জিত শিখন বাস্তবে প্রয়োগের সক্ষমতা উন্নয়নের পর্যায়

এ পর্যায়ে নির্ধারিত পাঠ থেকে অর্জিত শিখন শিক্ষার্থীরা বাস্তবে প্রয়োগ করবে। এ পর্যায়ে শিক্ষক জীবন সংশ্লিষ্ট বিভিন্ন ক্ষেত্রে অর্জিত শিখন ব্যবহারে শিক্ষার্থীর দক্ষতা উন্নয়নের সুযোগ প্রদান করবেন। অর্জিত শিখন যাতে শিক্ষার্থী বাস্তব জীবনে কাজে লাগাতে পারে—তা এই পর্যায়ের শিখন শেখানোর কর্মকাণ্ডের মূল লক্ষ্য। শ্রেণিকক্ষে পাঠ পরিচালনার তিনটি পর্যায় শ্রেণিকক্ষ পর্যায়ে বাস্তবায়নের জন্য শিক্ষক নিম্নলিখিত কর্মকাণ্ড পরিচালনা করতে পারেন:

১. নির্ধারিত পাঠের অর্থ উন্নয়নের পর্যায়

এ পর্যায়ে পাঠ পরিচালনার জন্য শিক্ষক শ্রেণিকক্ষে নিম্নোক্ত কর্মকাণ্ড পরিচালনা করতে পারেন:

- প্রাসঙ্গিক আলোচনার মাধ্যমে পাঠ শুনু করা;
- পাঠ সংশ্লিষ্ট ছবি বিশ্লেষণ করা;
- সম্ভাব্য বিষয়বস্তু সম্পর্কে শিক্ষার্থীদের ধারণা আলোচনা করা;
- পাঠের শিরোনাম পড়তে বলা;
- পাঠের বিষয়বস্তু পাঠের শিরোনামের প্রাসঙ্গিকতা সম্পর্কে শিক্ষার্থীদের মতামত জানতে চাওয়া;
- শিক্ষার্থীদের উদ্দেশে শুধু, সংক্ষিপ্ত ও প্রামিত উচ্চারণে নির্ধারিত পাঠ পড়া;
- শিক্ষার্থীদের পড়তে দেওয়া ও পঠিত অংশের অর্থ অনুধাবন করার সুযোগ প্রদান;
- পাঠের নির্ধারিত অংশের মূল শব্দ চিহ্নিত করতে বলা ও সংশ্লিষ্ট বাক্য সরবে পড়তে বলা;
- প্রশ্ন করতে ও মতামত প্রদানে শিক্ষার্থীদের উৎসাহিত করা।

২. ভাষা শিখন সহায়ক কর্মকাণ্ড পরিচালনা পর্যায়

এ পর্যায়ে শিক্ষার্থীদের জন্য ভাষা শিখন সহায়ক বিভিন্ন কর্মকাণ্ড শিক্ষক পরিচালনা করবেন। পাঠের শিখনফলের সাথে প্রাসঙ্গিক বিভিন্ন শিখন কর্মকাণ্ডের (learning activities) মাধ্যমে শিক্ষার্থীদের ভাষাদক্ষতা অর্জনে শিক্ষক সহায়তা করবেন। ভাষা শিখন সহায়ক বিভিন্ন কর্মকাণ্ড সমূহ হচ্ছে:

- নতুন শব্দের অর্থ আলোচনা ও বাক্য পর্যায়ে তা প্রয়োগ করা;
- যুক্তবর্ণ বিশ্লেষণ ও যুক্তবর্ণ যোগে শব্দ গঠন;
- পাঠ প্রাসঙ্গিক প্রশ্ন—উত্তর বলা ও লেখা;
- বিপরীত শব্দ জানা ও বাক্য পর্যায়ে তা প্রয়োগ করা;
- জোড় শব্দ দিয়ে বাক্য তৈরি;
- বিরামচিহ্ন হিসেবে দাঁড়ি ও প্রশ্নবোধক চিহ্ন সম্পর্কে জানা ও বাক্যে তা ব্যবহার করা;
- কথোপকথনভিত্তিক বাক্য বলা ও লেখা;
- ছবি দেখে বাক্য বলা ও লেখা;
- নির্ধারিত বিষয়বস্তু যেমন— নদী, খাতু, প্রিয় প্রাণী ইত্যাদি সম্পর্কে একাধিক বাক্য লেখা;
- পাঠ্যগুস্তকের বাইরে সম—মানের গল্প, কবিতা বলা ও পড়া;
- নিজের ভাষায় পঠিত বিষয়বস্তু বলা ইত্যাদি।

উল্লিখিত শিখন কর্মকাণ্ডে শিক্ষক শিক্ষার্থীদের সক্রিয়তাবে অংশগ্রহণ করাবেন। প্রতিটি শিখন কর্মকাণ্ডে শিক্ষার্থীদের শ্রেণিকক্ষে পর্যাপ্ত চর্চার সুযোগ প্রদান করা প্রয়োজন। এক্ষেত্রে শিক্ষক নির্ধারিত পাঠের সাথে এ পর্যায়ে শিখন কর্মকাণ্ডসমূহ শ্রেণিকক্ষে যথাযথভাবে পরিচালনা করবেন। শব্দের অর্থ আলোচনার সময় শিক্ষার্থীদের অভিজ্ঞতা জানা, জীবন ঘনিষ্ঠ উদাহরণের মাধ্যমে শিক্ষক অর্থ আলোচনা করবেন। যুক্তবর্ণ বিশ্লেষণের ক্ষেত্রে সংশ্লিষ্ট শব্দে নির্ধারিত যুক্তবর্ণ দেখিয়ে তারপর শিক্ষক সংশ্লিষ্ট বর্ণ ভেঙে দেখাবেন। নির্ধারিত যুক্তবর্ণ যোগে একাধিক শব্দ উদাহরণ হিসেবে ব্যবহার করবেন। শিক্ষার্থীদের থেকে নির্ধারিত যুক্তবর্ণ যোগে শব্দ সম্পর্কে শিক্ষক জানতে চাইবেন। নতুন শব্দ ও যুক্তবর্ণ শিখন শেখানোর ক্ষেত্রে শিক্ষক দেয়ালে অর্থসহ নতুন শব্দ ও বিশ্লেষণসহ যুক্তবর্ণের তালিকা দেয়ালে টানিয়ে রাখতে পারেন। নতুন শব্দ ও যুক্তবর্ণের দেয়াল তালিকা শিক্ষার্থীদের শব্দ ও যুক্তবর্ণ শিখনকে সহজ ও কার্যকর করতে সহায়তা করবে। নতুন পাঠের সংশ্লিষ্ট নতুন শব্দ ও যুক্তবর্ণ শিক্ষক নিয়মিত তালিকায় যুক্ত করতে পারেন।

৩. অর্জিত শিখন বাস্তবে প্রয়োগের সক্রমতা উন্নয়নের পর্যায়

এটি হচ্ছে শিক্ষার্থীর অর্জিত শিখন বাস্তবে প্রয়োগের পর্যায়। এ পর্যায়ে অর্জিত শিখনের উপর ভিত্তি করে শিক্ষার্থী মুক্তভাবে নিজের ভাষায় বাস্তব জীবনের প্রাসঙ্গিক বিষয়বস্তু সম্পর্কে লিখবে। পাঠের উভর লেখার সাথে এ ধরনের লেখার পার্থক্য হলো এ লেখা শিক্ষার্থীর অর্জিত শিখন ও অভিজ্ঞতা নির্ভর। এক্ষেত্রে লেখায় নিজের জানা শব্দ ব্যবহারের জন্য শিক্ষক শিক্ষার্থীকে উৎসাহিত করবেন। লেখায় সৃজনশীলতার জন্য শিক্ষার্থীদের প্রশংসা করবেন। লেখায় বানান ভুল করলে সংশোধনের জন্য শিক্ষার্থীদের সুযোগ দেবেন। বানান সঠিক করার জন্য শিক্ষক প্রশংসা করবেন।

শিক্ষার্থী যখন নিজের ভাষায় লেখা শেষ করবে শিক্ষক তখন তা সরবে পড়তে বলবেন। শিক্ষার্থীরা পরস্পরের সাথে লেখা বিনিময় করবে এবং একে অপরের লেখা সরবে পড়বে।

শিক্ষক ও শিক্ষার্থীর পারস্পরিক একটি সক্রিয় শিখন পরিবেশে ও শিক্ষার্থীর জীবন ঘনিষ্ঠ প্রেক্ষাপটের মধ্য দিয়ে ভাষা শিখন শিক্ষার্থীদের বাস্তবধর্মী ও কার্যকর ভাষাদক্ষতা অর্জনে সহায়তা করে।



ಯೋಂಪಾ

ಲ್ಯಿಡ್	ಲ್ಯಿಟ್
ಯ' ನಿತ್ಯಪರ್ವತ್	೪
ಪರ್ವತ್ತಾಂ ಅಣಿ ಲನ್ಗಿ	೫ - ೬
ಮಲಿನ್ ನುಪ : ಖತ್ತರಕ್ಕಿಲ್ಲಾ	೬ - ೪೪
ಮಣಿ ತ್ಲಾವ್ವಾ	೪೯ - ೪೭
ಅದಿಂಬಾಯೆ ಹೊಮೆ	೪೮ - ೪೩
ಗಳ್ಳುಂ ಗಡ್	೪೦ - ೪೬
ಮಣಿ ಗಂಬ್	೪೯ - ೪೧
ಇಂ ಈಂಟ್ ಅಲ್ ನ ಕುಳ್ಳಳಿ	೪೮ - ೬೪
ಹಿ-ಹಾಸ್ಯಿ ಯೆಷ್ಟುಣಿ ಗಂ	೫೨ - ೫೭
ಇಂ ಲಾಂಡೆ ಪೀರೆ	೫೪ - ೫೬
ಉತ್ತಾಂತಿ	೫೦ - ೫೬
ಕುಳ್ಳಂ ವಿಶ್ವಾಸಾಂ	೫೧ - ೫೧
ಹಿತ್ತೆಯರ್	೫೮ - ೫೪
ಗೆಣ್ಣಂ ನ ಪೆನ್ನ ರಾಣಿ	೫೨ - ೫೫
ಹ ಈತ್ತಾಂ ವೆಂ	೫೪ - ೫೪
ಉಂಟಿಕ್ಕಾವ್ದರ್ಹಂ ಗಾಂಡಾಂ ಮಣಿ ಪಾ	೫೨ - ೫೫
ಪರ್ವಿನ್	೫೫ - ೫೦
ಹೊಯ್ಯೆ ತಿಳಿ ನ್ಯಾ ಗಂ	೫೪ - ೫೬
ಮಲಿನ್ ನಿಯ ಅಣಿ ಲನ್ಗಿ	೫೯ - ೫೪

ಯ' ವಿಷ್ಣುವರ್ತನೆ

ಇದು ಲಕ್ಷ್ಮಣ ಇದು ವೀಕ್ಷಣೆ
ಇದು ಲಹಿರೆ ಗೃಹ ಯೋಜನೆ



ಈಗಿ ಖಾಚೆಲ್ತಂ ಹೆಚ್ಚಿಡೆ ಯೊಂದು ತಾತ್ತ್ವಿಕ ಗೃಹ ಯೋಜನೆ
ಯ' ವಿಷ್ಣುವರ್ತನೆ ಉಟ್ಟಿಗೆ ನೀವು ಮತ್ತು ಕುಟುಂಬ ಸಾಧನೆಗೆ ಪ್ರಾರ್ಥಿಸಿ.

ಯ' ಅಂತಿಮ :

ಯ' ಗಡಿ ಅಂತಿಮ :

ಯ' ಲಕ್ಷ್ಮಣ ಅಂತಿಮ :

ಯ' ಲಹಿರೆ ಅಂತಿಮ :

ಇನ್ನಿಂದ ದುರುಪ್ಯತ್ವ ಪರಿಹರಿಸಿ :


ಯಂತೆ ನಾವರ್ತಿ/ವರ್ವರ್ತಿ ಅಂತಿಮ :

ಯ' ವರ್ಷಾ ಅಂತಿಮ :



ಪರ್ಯಾಟ ಅಣಿ ಲ್ಹಿ

ಯಾವೀ ನ ಗಾರ್ಡನ್ ಇಷ್ಟೆ ಲ್ಹಿ ।



ಬಾಬು ವ್ಯಾಲಿಗ್ರಾಮದಲ್ಲಿ । ವ್ಯಾಲಿಗ್ರಾಮ ಪ್ರಾಂತದ
ವೀತಿ । ಯಂತೆ ನ ಗಾರ್ಡನ್‌ನೇ ಪರಾಣಿ
ಕ್ಕಾಗೆ ಸ್ಥಾಪಿತ । ಪರಾಣಿ ಬಾಂಗಳೈಯ
ಧೂಲಿಗಳು ಲಗ್ಯೆಯಾಗಿ । ಗಾರ್ಡನ್‌ನೈಯ
ಒಳಾಗೆ ಪರಾಣಿ ವ್ಯಾಲಿಪಾಟ್‌ತಾಯ್ದು ಪ್ರಿಂಪರ್ತಿಗೆ
ಪರಾಣಿ ಕಬ್ಬಿಜ್ಞಾನ ಪಕ್ಷಿ ಯಾಗಿ ।

ಬಾಂಗ್ರಿತ್ತಿನ ತಾಯ್ದು ಪರ್ಯಾಟಕ ತಾಯ್ದು
ಪರಾಣಿ ವ್ಯಾಲಿಯನ್ನೇ ಬಾಬು । ತಾಯ್ದು
ಪರಾಣಿ ಹೆಚ್ಚು ಖೂಂಫೂನ್ ಖೂಂಫೂನ್
ದೊಡ್ಲೆಲ್ಲು । ಪರಾಣಿಯನ್ನೇ ತಾಯ್ದು ಪರ್ಯಾಟ
ಇಂಧಿ ಇಂಧಿ ಇಂಧಿ ಇಂಧಿ । ತಾಯ್ದು -
ತಾಯ್ದು ಪರಾಣಿ ಇಂಧಿ ಇಂಧಿ । ತಾಯ್ದು -
ತಾಯ್ದು - ಹೆಚ್ಚು ಹೆಚ್ಚು ಇಂಧಿ ಇಂಧಿ ।
ಬಾಬು ತಂಡ ಗಾರ್ಡನ್ ಕ್ಕುಂಬಾಗಿ ।

ಗಾರ್ಡನ್‌ನ್ನಿಃಿ




೪. ಅಧ್ಯಾ ಅಧ್ಯಾ ಶ್ವರ್ಪ ವೀಂಗಿ ।

- (೧). ಯಂತೆ ನ ಗಾರ್ಡನ್‌ನೇ ಅಂತಿಮ ಪರಾಣಿ ಕ್ಕಾಗೆ ಸ್ಥಾಪಿತ ?
- (೨). ಪರಾಣಿ ಹೀ ಹೀ ಕಬ್ಬಿ ಲಗ್ಯೆಯಾಗಿ ?
- (೩). ತಾಯ್ದು ಪರ್ಯಾಟಕ ಹೀ ಹೀ ಕಾಷಿ ಗೀಡಿಯ ?
- (೪). ತುಂಬಿ ತುಂಬಿ ಪರಾಣಿ ಹೀ ಹೀ ಕಬ್ಬಿ ಲಗ್ಯೆಯ ?



୧. ଯର୍ଷଟାତ୍ତ୍ଵକୁ ପରିଚୟ ଦିଲେବେ ଲିଖି

ବାଲୁ	ଶଳ	ଡ୍ୟାନିକ	ଶଳପଦ୍ମ	ଗାନ୍ଧୀ	ଭାଲ
------	----	---------	--------	--------	-----



ಪಡುತ್ತಣ ಅಣಿ ನರ್ಗಿ

೬. ಹಲ್ಮಿ ಯನ್ನಿ, ಖದ್ದರ ಶ್ವರ್ಪ ಗರ್ಜಿತ್ತಾಡ್ಯಂ ವರ್ತರ ಲಾಗೋಗಿ ಲಿನ್ನಿ ನಾ ಇವನ್ನಿ.



ಃ	ಂ
---	---

ನರ್ಗಿ

.....



ಂ	ತ್ತಾ	ಂ
---	------	---

.....



ಂ	ತ್ತಾ	ತ್ತಾ	ತ್ತಾ
---	------	------	------

.....



ತ್ತಾ	ತ್ತಾ
------	------

.....

೭. ಇಲ್ಲ ಯರ್ಥ ವರ್ತರ ಲಾಗೆಗೆ ಉದ ಶ್ವರ್ಯಾಗಿ.

ವ್ಯಾಸ	ವೀಕ್ಷಣೆ ಲಗಣೆ	ಧೃತಿ	ವ್ಯಾಂತಿಲಾಂತ
-------	--------------	------	-------------

(೪). ಡುನ್ನಿ ವರ್ತ ವರ್ಣಿ.

(೫). ತಾಯಿ ವಲ್ಮಿ ನಾಗಣ ಆಯಿ ಗರ್ಭಿಯ.

(೬). ಗರ್ಜ ವೆಯಿಗೆ ನಾತ ನರ್ಗಳರ ಗರ್ಭಿಯ.

(೭). ವಿಲ್ಲಾಲ್ಲ ಲಂಡ ಯಂ.

၇. သံပို့ကြတဲ့ ကလမ်း ဖော်။



လျှို့ ချငါးအောင် ရွေ့ ထုတ်။



ခုလုပ် ရွေ့ ထုတ်။

၈. သံပို့ ယဉ်ဘာ (E-ယစ်) ကလ ဖွံ့ဖြိုး။




ವರ್ಣಿಕೆ ಲೀಟು

ಖುಡುಕಿನಲ್ಲಿ

ವರ್ಣಿಕೆಗೆ ಅಡ್ಯ ಅಡ್ಯ ಗ್ರಹಿ



ಇಡೀ ಹಾರಲ್ಪದ ರೂಪಿ ! ಇಲ್ಲಿ ನಡ್ಯಾ ಖುಡುಕಿನಲ್ಲಿ ಹೆಚ್ಚಿನ ಗಾಯತ್ರೆ !



ಖುಡುಕಿನಲ್ಲಿ ಅಣಣಿ ಇರ್ಣಿ ನಬ್ ವಾಯಣಿ !




ಖುಡುಕಿನಲ್ಲಿ ವಾಯಣಿ ಅಣಣಿ ಉದ್ದಿಷ್ಟಿಗೆ ಪ್ರಯಾಗಿ !




ದಲರ್ನಿ ವಾಯಣಿ ಅಣಣಿ ಉದ್ದಿಷ್ಟಿ ಕಾರ್ಯ ! ಗಾರ್ ವಾಯಣಿ ಮೃತ್ಯು !




ଅ ଗାଁ ଖବି କଣି । ପରିତ୍ତ ଗନ୍ଧିର ପାଦ
ଦୟ କରଣ ।



ଦା ଚରଣଟ ଲକ୍ଷ୍ମୀର ଲାଙ୍ଘ ଗନ୍ଧିରଟ
ହୁଏଇର ଲକ୍ଷ୍ମୀର ଆଶିନି । ଲକ୍ଷ୍ମୀର ଦାର୍ଶନି
ଗୁହୀରେ ବିନିମେ ଗନ୍ଧିରଙ୍କ ରୋଗରେ ମନ ।




ଦା ଚରଣ ଲାଙ୍ଘ କାହାର । ବୁକ୍କରଙ୍କରଙ୍କ
ଲାଙ୍ଘ ଓକ୍ତ ଗର୍ଜିବା କ୍ଷେତ୍ରରେ ଲାଙ୍ଘର
କୁଣିଗଣ ।




ଲକ୍ଷ୍ମୀର ଲାଙ୍ଘ କାହିଁଲ ଗନ୍ଧିରଙ୍କ ଭୁବନରେ
ମନ ।




වහින් යෙම ගැටුණ වූමර්කිල්ඩා ලැයිත් | ගටින් ලැයිගේ පාස යෝජනය නැවත් ගැනීම් |



ඡන්ට් වුයෙනිගේ ග්‍රෑයාලුම් ගාය ගැනීම් | නො යුතු වල ඇංග්‍රීස් තැපෑල ගැමිය ග්‍රෑයාල් |



ග්‍රෑයාලු ගාය ගැනීම් ජුද රෙපෙනු වීසාම් |




වූමර්කිල්ඩා ගැන්ත් ගාය ගැනීම් වුයෙනි ගාය | තැපෑල වූමර්කිල්ඩා ප්‍රිය මෙහෙළත් |

వఱ్ణవీలరణి



४. వహిళ్ళతో గచ్ఛించ్చు లంచించి ఇంద్ర లోకం విషం ఇచ్చించే ఉంటే ?




५. వహిళ్ళతో లంచించిను గచ్ఛించ్చుయై లోకం విషం ఇచ్చించే ఉంటే ?




6. താലുക്ക് വാഹനങ്ങൾ യാൻ | പൂസ്സി പഴി ദേവാന്നാന്മാരം റജി ഓട ലിൻ |



e. താലുക്ക് വാഹനങ്ങളിൽ ഒന്നും രേഖയ്ക്കു ലഭിക്കാം |



೭. ಪರಿಷ್ಯಾಗ ಗಡಿಗೆ ಲಿಖಿ



(ಫ) ಪರಿಷ್ಯಾಗ ನೀಳ್ಮಾರಿ ಅಕ್ಷರದ ಗಂಭೀರ ಗಂಡತ್ವ ಲಿಖಿ।

(ಬ) ಪರಿಷ್ಯಾಗ ನೀಳ್ಮಾರಿ ಅಕ್ಷರದ ಗಂಭೀರ ಗಂಡತ್ವ ಲಿಖಿ।

(ಬಿ) ಪರಿಷ್ಯಾಗ ನೀಳ್ಮಾರಿ ಅಕ್ಷರದ ಗಂಭೀರ ಗಂಡತ್ವ ಲಿಖಿ।

(ಬಿಂದಿ) ಇಲ್ಲಿ ಯಾರು ತಾಲಾತ್ವದಿಂದ ಅವಶ್ಯಕ ಲಿಖಿ।


೪೯

೫೦

೫೧

೫೨

೫೩



వణి తులవు

దత్త దబ్బ గత్త దబ్బ నాళ్ళ దూరీ దబ్బ,
గెలై గెలై ఆలై ఆలై వణి తులవు ।
విద్ద యెయ్యి విద్ద కషణ పొను లక్షునం,
గుటి లుచి కుటి లుచి ఇండు వేడు తెంకుతు ।
అన్ని అను దం టం గం వం యువు,
తృణుఱ్ఱు ల్లం వ్సు అసు టాపులువు ।
పండి పండి పల్పు-చ్చు మండి తుమిఱ్ఱు వాలు కిపు,
అయి ఆలు ఇండి శుయి ఉసు వండి అచిత్త లదు
గూడుతు వణి దబ్బ తాయి ల్లుపు యువు,
తినితినితిలంకుణుతు టం దూరీ ।



වෘත්තීය තේ

४. වලටුම් පරාගැනී තුළෙහි තිබුණු ඇති නොවා ඇති । යෙමෙන් මෙය පෙන්වීමේදී ප්‍රකාශ කළ ඇතුළු ගැස යොමු කළ ඇති නොවා ඇති ।
५. යෝජිත නිවේදිතුම් වලටුම් ගැස පෙන්වනු ලබන ප්‍රකාශ ඇති නොවා ඇති ।

වෘත්තීය	වූල	ගැස
---------	-----	-----

(අ). ගා වෙන්වම් නම් ----- |

(ඇ) ගැනීම් යාර්ථ තුළු |

(ආ). ගායක් ----- වෙන් ගුද නායු ?

६. ඩුඩී නායු । ගැනීම් නී ගැනීම් නායු නා එකිනි ।



----- තුළු පාරි ।



----- දිල්වා ව්‍යුත් ।



----- ගැල්ස් ප්‍රාග්ධනී ।



----- තුළු යැයේ ।

e. අයෙ අයෙ ග්‍රැනී ග ලියි ।

- | | |
|---------------------------------------|-----------------------------|
| (අ) ග්‍රැන් ග්‍රී පැඳයි ? | (ඇ). තෙව ග්‍රී ග්‍රැනී ? |
| (ආ) ගා වේෂ්ට න්‍යා න්‍යා ග්‍රී ගායු ? | (උ) ගලු ග්‍රී ගක් ග්‍රැනී ? |
| (ඉ) ගුහ් ග්‍රී ගක් ග්‍රැනී ? | |

f. ඩේල් ගායි । සිල් ඩේල් ප්‍රයෝගී ගර පැහැදි ।

ගලු	ජ්‍යෙෂ්ඨවාස්ත්‍ර	පැහි	න්‍යා න්‍යා	මෙවු
-----	------------------	------	-------------	------



..... ගණ ගායු ।



..... ගල් ප්‍රයෝගී ।



..... මෙවු එක් ග්‍රැනී ।



..... අල් එක් ග්‍රැනී ।



..... පැඳයි ග්‍රැන් ।

g. ග්‍රැන් අය්විතු ග්‍රැනී ග ලියි ।

8. සුප්‍රගති පරිවාශක ලෙස වම් රෙඛා අන්තර් ගර්ඩන්ට් නියි!



මෙය



මෙය



මෙය



මෙය



මෙය

9. රෙඛා යෝජන තැලැව් ව ගොඹුම් ගර්ඩන්ට් නියි!

එං

එං

එං

එං

එං

ಆರ್ಥಿಕ ಶಾಸಕ

ಆರ್ಥಿಕಾಲ್ಯಾ ಹಾಗು ಯದವಂತಿಗೆ ಸ್ವಾಮೀ ದ್ವಾರ್ತ ಅಧಿಕಾರಿಗಳ ಪರ್ಯಾಯ ದಾಖಲೆ ದಾಖಲೆ ಕೊಂಡಿರುತ್ತಾರೆ.

ದಾಖಲೆ : ನಾನು, ದ್ವಾರ್ತ ತಿಂದೆ ಗಬ್ಬಿ ಗೆಂಟಿಯಿಂದಿರಿ?

ನಾನು : ಹೇಳಿಯಾಗಿ, ತುಂಬಿ ಗಾ ಗ್ರಾಹಿಕಾ ಗ್ರಂಥ ಲಭಿಸಿದ್ದೀರಿ?


ದಾಖಲೆ : ಈ ಪರ್ಯಾಯಾಗಳನ್ನು ಪರ್ಯಾಯಿಸಿ.

ನಾನು : ಇ-ಎ, ಈ ಗ್ರಂಥ ಗ್ರಾಹಿ-ರ ತುಂಬಿ ಈ ಜ್ಯೋತಿಷ-ಪರ್ಯಾಯ-ಪರ್ಯಾಯ ಯದವಂತಿಗೆ ತಿಂದಿರಿ. ಈಗ ನಿತ್ಯ ಲಾಭಿಸಿದ್ದೀರಿ?

ದಾಖಲೆ : ಗಬ್ಬಿ-ರ, ನಿತ್ಯ ಲಾಭಿಸಿದ್ದೀರಿ.

ನಾನು : ವಿಲೋಭಾಷಣೆ ತಣಿ ವರ್ಣಿತ ಪರ್ಯಾಯ-ಪರ್ಯಾಯ ಯದವಂತಿಗೆ ವಾಲ್ಯಾಂ ಘೋಷಣೆ ಲಾಭಿಸಿದ್ದೀರಿ?

ದಾಖಲೆ : ಇ, ವರ್ಣಿತ ವಿಲೋಭಾಷಣೆ ತಣಿ ವರ್ಣಿತ ಪರ್ಯಾಯ-ಪರ್ಯಾಯ ಯದವಂತಿಗೆ ಲಾಭಿಸಿದ್ದೀರಿ.



ಒತ್ತಾ : ವಯಂತೆ ಅವು ಅರ್ಥಾಯ ಫೇನು ಹೃದ್ಯಾತ್ಮಕ ಅಂದಿನ ನಡು ಲಗಣೆ ಗಾಗಿ ನಡು ಲಗಣೆಗೆ ಹಿಡೆ । ಯಾಗೆ ಹಿಡೆ ।

ಗಾತ್ರಾ ಹಳ್ಳಿಯಲ್ಲಿ ಹೃದ್ಯಾತ್ಮಕ-ವಯಾತ್ಮಕ ಟಾಪು ಟಾಪು ಇನ್ನು ಇನ್ನು ।

ಯ : ದಣಪಿ ಹಿಟೆಹಿ ಹಾದ್ | ತ' ಹಾತುವಿನ್ನೆ ಫೇನುವುದ್ದ ರಣ ಹಿಟೆಗೆ ।

ದಣಪಿ ತ' ಹಾತುವು ರಣ ಹಿಟೆಗೆ । ತ' ಹಾತುವು ಫೇನುದ್ದ ಪಣಿಗೆ ಹಾತಿಗೆ । ಗಾತ್ರಾ ಬುಧಿಪ್ಪಾಯ ರಾತ್ಮಾತ್ಮಿಗೆ ನಿಗೆ ಹಾತಿಗೆ ।

ಯ ರಣ ರಾವ ರಾವ ಹಾತ್ರಾ ಕರ್ತ - ನರ್ತಕ ನರ್ತಕ ಅಂತ ರಣ ಹಾಲಾ ।

ಹಾತ್ರಾ : ತ' ವಯ ಗ್ರಹಂತ್ರಾ ಹಣಿದಾಯ್
ಫೇನುವಿ ದಣಪಿ ಹೃದ್ಯಾತ್ಮಕ
ವಯ ಗ್ರಹಂತ್ರಾ ಹಣಿದೀಸ್ |
ಉತ್ತಿಹ್ರಾತ್ಮಕ ನರ್ತಕ ಪಣಿ
ಹಿಟೆಗೆ ।
ಗ್ರಹಂತ್ರಾತ್ಮಕ ವಯ
ಹಿಟೆಹಿ ಹಾತ್ರಾ ಗಾತ್ರಾ
ದೀಸ್ |

ಹಾತ್ರಾ : ಫೇನುವಿ, ತ್ಯಾಗಿ
ಪಣಿ ಯಂತ್ರ ।

ಗಾಯ
ಅರ್ಥಾತ್ಮಕ ನಡು
ನಡು ನಡು ।
ದಣಪಿ ಭುವಿಯ ತ
ಹಾತುವು
ಹಾತ್ರಾ ನರ್ತಿ ದಣಿಗೆ ।



නැංවීලර්ගී

8. යහෝතුම පත්තිම තුළයි නියිලාටි । හරේ ගාටි ।

අය ගිය රුකු

9. බූලී ඇවිධි යහෝත් රෙඛ මෙහින් එක්සිජ් ප්‍රයාගිණ ගර ජ්‍යෙනාටි ।

ප්‍රිං	පිං	ගිං
--------	-----	-----

(8). මෙහෙම පෙනුව ජ්‍යුට් - ----- එග ।

(9). රුකු ගාල - ----- පීංස් ।

(10). භාෂා විශ්වාසාරි පෙනුව - ----- ගානී ।

10. ගර-තුයුත් එගය විශ්වා (පීංස් විශ්වා) ගානී න ප්‍රයාගි ।

අයාටි යුතුරු භාෂා තාන් ගාඩ කිසුව්

තුන් වදා ගෙ විශ්වාත් । භාෂා පෙනෙගෙනු ගාඩු

තුන් ගෙමෙන් එගෙන් ? ජ්‍යුට්


ගෙඟු තාන් ගාඩ පෙළ ? තුන් රුකු එගෙන් නී ?

e. යෝත් ජීවානි පෙන ගැනුව । ගම් ගක්‍යාම ගලුයේ ගැනීම විභාග
ද්‍රව්‍යාභ්‍යනි බෙත් එසි ।

- (ශ). ඇත් ගෙපයෙ ලුණුලි ගැනීම ।
- (ෂ). ජීවානියේ ප්‍රමිතය ලුණු ।
- (ෆ). ගැන ඇ තීම ।
- (උ). ග' අභ්‍යන්තර නොවුම ගැනීම ।
- (ඉ). ජීවානියේ යෝත් නිවේදිය යෝගය ලුණුලි ගැනීම ।



ව මහි යානි । ගම ලු-ලි ගැනීමේ පෙනෙනි ।



ලොස්: ගානී පෙනු යය යෙමු ආටි ලියෙු පාටි යයෙන්? කොනී ගැන බුනි ।

දණ්: ග' ගම තිළු, නිළධානු ගැන ගොන් ।

ලොස්:

දණ්:

ලොස්:

ଗୁରୁବୁ ଗଦ

ଖୁଣ୍ଡଳ କାଲିବାଜ

ଗୁରୁବୁ ଗଦ ବୁଦ୍ଧ ଛେଲି ପେନ୍ଦୁ ବାତ
ଉ଱୍ଚି ବୁଦ୍ଧ ଗୋଟି ଗାତ୍ର ଖାଲିପାତ୍ର,
କାହାତୀ ଅଳିପାତ୍ର ।

ଗୁରୁବୁ ଗଦ ଗୋଟି ଗାତ୍ର
ଯୁକ୍ତିଯୁକ୍ତ ଅଳିକାତ୍ର
ବେମୁତ୍ତ ତିକି ବାତ୍,
ଯୁକ୍ତିଯୁକ୍ତ ତୀରାର
ପାଞ୍ଚଲାତ୍ତ ଲିଙ୍ଗ ବାତ୍ ?

ଗୁରୁବୁ ଗଦ ପୃଷ୍ଠାଟି ଲାଲିପାତ୍ର ।

ଗୁରୁବୁ ଗଦ ବାତ୍ ଗୋଟି
ପେନ୍ଦୁ ଲାଗେ କଥ କଥ ଗୋଟି
କାତ୍ରିଦାତ୍ର ଅଳିପାତ୍ର,
ଗୁରୁବୁ ଗଦ ଅୟ ନାହିଁ
ଅୟ ପୂର୍ଣ୍ଣ କାତ୍ରିପାତ୍ର ।

(ପେନ୍ଦୁ ଗାତ୍ର)



వర్ణవీలు

8. వర్ణవీలుతో పదాలుతో య్యానోనీ తొమ్మిలూని ఇఱై లుని ।
గ్యాస్ అపిల్స్ ర్ఫెండ్ల్ చ్యాషట్ హెచ్చ్స్
9. ఘనంక కిపింగ్ కి వర్ణవీలుతో రాలు తాటి ల్రయాల్సింగ్ లాలు లానోని ।

అయ్య	లు	వా	చయ్	వాయ్	వాచ్	లాయ్	వాయ్	గెట్
------	----	----	-----	------	------	------	------	------

- (ఫ). గావాళ్లు గ్యాపెట్ | (థ). గ్యెమ్మా గ్యాంబెట్ ల్రెట్
- (ఇ). టాంల్సిల్ ల్స్ ల్సె ? | (గ). ఇంత్లుతో ల్రెట్
- (డ). చ్యూస్ అట్ రావు చ్యూట్ | (ప). గె న్యెకెట్ |
- (ఎ). డెల్ట్టు గ్యెల్లె | (ష). చ్యాట్ గ్యెస్ గ్యాచ్ |
- (ఒ). న్యెట్ అట్ చ్యూస్ |

6. తల - ఉండుత ఉపిల్లుని | అయ్ వర్ణవ ఇంఱొని ।

చ్యూస్	ఆ	ఇ	జ	(ఓ-తల)	చ్యూస్
ప్ల్యూ	ప్ల్యూ	ప్ల్యూ	ప్ల్యూ	(ఎ-తల)	ప్ల్యూ

e. නාලන් යහැර තෙකි යුති। රෙඛ පෙන් සිල් යහැර ජයාරිගේ ලද ජ්‍යෙෂ්ඨාරී!

වෘත්තයෙන්	ප්‍රේක්
-----------	---------

ආයු	ප්‍රාග්‍රෑම
-----	-------------

වායු	ගොටි
------	------

(අ). පෙනු ගෙය ගේ!

(ඇ). නාජ්‍යය වම් ආච්ඡා!

(ආ). ගැටුම ප්‍රාග් !

ඩ. අයි අයි ජ්‍යෙර විනි ග එස්සි!

(අ) ග' වම් ආජිවාන් ගැනුම ගේ?

(ඇ). ජ්‍යෙමුද්ද ඇඟිල් ගැනුම?

(ආ). ගල්ලන් ලද ගැවුම?

(උ). ආයු ගැනී ග් ගම්පි?

ඪ. පෙනෙන් ලාභිතා ගාරී ග එස්සි!


ගැනුම ගේ වම් ගාරී

යැනු ගෙය ලද ගාරී

ගැනුම ගේ ආයු ගැනී



9. යෝ පෙනු ගැනීමෙහි මත ඇට !



8. ජුරු යාව වෘත්තිය තුළටේ පෙන් ගැනී යියි ।

(ඩ). රෙඛ යාව තුළටේ වෘත්තිය වෘත්තිය නෑමෙහි ।

වව

වව

වව

වව

වව

యత్కండ గం

పుష్టి నాయకు ల్యూదీస్తం
సాంగ్లు గుముచ ల్యెకు త్రంగ
ల్యోయో దు త్రంగురు దై సాంగ్లు
బెలు ల్యో యంక-నీహిసీ దృష్టు
టంకుం రీషెంత్ చే సాలంకా రెలిం
ల్యూదీస్తం వ్రంగల ఉండి కెయిదు
ట' భ్రంగ్లు న ట' చెగ్రం వ్రంగల
గుముచ ల్యులుల గులంకా నావు -
పంచు యంకు నుండి నీషిఱై లెవుజం
ఇంగాలు ।

హీతే ల్యూదీస్తం ఉండుండి ప్రాణేతే యత్కండ
గం గుముచు త్రంగుయుయు ట' లీయంక ల్యూణు
యత్కండ క్రంకు గుముయుయు నాన త్రంగు లద
గీధ్వం నీ పంకిం । సాంతేం ను నాన త్రంగు
లద గీధ్వం గుదీసీ ట' నాన భ్రంగ్లు-ల్యో చెగ్రం
సొంతుం గుముచు వులుండి ఉండ లున । వుండవ,
టంకు వ్రంగల వుయ్యం గుముచు తుంతుం గుముచు
నీ పంకిం । ల్యూదీస్తం టంకు వుయ్యల లద
అంతిఱై వ్రంగల వుండ లున । దై ఇలీస ,
సొండ టంకు వుండ రెలుండి నుండ కెద్ ?

సాలద ఇశ్చి సాంతేము బ్యై టంకు - యంకు వుయ్యం
సొం వీసీగీ ట' నాన త్రంగుండ భ్రంగ్లు న చెగ్రం
యత్కండ గంచు వుయ్యిఱై అండ నీ నాయం గులం ।
టంకు బుచ్చుండ నెంలం - తుంగి ల్యుతుం సాకుం ?
ల్యూదీస్తం టంకుండ వీతుపతు వీసీ చెగ్రండు లున
- నాన త్రంగుండ ఇంగి టు లం సాలుం । ఉండుండ ప్రాణేతే ఇంగి
యత్కండ గం గుముచుఱై త్రంగుయుయుం । ఇంగి టుండ వుం - ల్యుతుపుం ఖుమెం వీఱు
గులం వ్రంగల టు నీధ సాంతేము ఇంగి టుండు సాలుండం నీ యత్కండ
ప్రుండ వీతుపలి ।



ಈ ವರ್ಣಿಕೆ ಶ್ವರಣಿ ಲೆತಿಗೆ ಹೇಳ ಬಲಾ
ಈ ಕುಳಿಗಾಡಿರ್ಹಿ ನಯವಾಲ ಬಸಿ ಪರಿಹ
| ಈ ಉದಿಕಂ ಉನಿಗೆ ಈ ದುರೀಷು ತಜ್ಞಾನ
ಬಾಂಗಂ ವರ್ಣಿಕೆ ಶ್ವರಣಿ ವೀ-ದೆಹರ್ಹಿ | ತಜ್ಞ
ವರ್ಣಿಕೆ ಶ್ವರಣಿ ಡೋರ್ಹಿ ಮಾರ್ಪಣ ಭಬಿ
ಗಲಂ |

ಹಿಟಿಹಿ ಶ್ವರಿಯರ್ಹಿ ಹಂತ ಹಂತ
ಬಾಂಗಿಗೆ ತಜ್ಞಾನ ಶ್ವರಣಿ ವೀಕೊವರಿ | ತಜ್ಞ
ಈ ಶ್ವರಣಿ ಲೆತಿಗೆ ಬಾಂಗಾಲ ಹೇಳ
ಬಾಲಾ | ತಜ್ಞಾನಿ ಗಂಗೆ ಉಂತಾಲ್ ಅ ಉಲ
ಈ ಪರಣಿತ್ಯಾ ದರ್ಹಿ ಹಂತಾಲಾದ್ಯ ಖಾಷ್ಟಿ ತಜ್ಞಾನಿ
ರೀತಿ ನಯಿ ಇ ದನೆ |



ಹರ್ಹಿ ಉಡಿಲ್ ವೀತಿ ಕಂಡ ಅ ಕವಿ ತ' ಶ್ವರ್ಣಾಂತಿ
ಖುಚ್ಚಿ ಅಂದಿ ಕಾಲಿ ಈ ತ' ಚಿಗ್ರಿತ್ಯಾ ಉನಿಗೆ ಉಲ -
ಪರಣಿತ್ಯಾ ಉಲಾಂತಿ ಲಿಂಬಿಧಿಂ ಶೈಲಿ | ಗಳಿ ಬಾಂಗ ವೀತಿ
ಗಾಂಧಿ ನೀಡಿ ಬಾಂಗಾಲ ಅಕ್ಕಿದ ನೀಡಿ ವೀಶ | ದುಲಿರೆ
ಬಾಂಗಾಂತ್ಯಾ ಉಲ ಗ್ರಾಹಿ ಅ ಯಾರ | ವಿಂಯಾಗಿ
ಬಾಲಾರ್ಹಿ ಗಾಂಧಿ ಬಾಂಗ ತಂಗ ಲೆಲ್ಲ ಶ್ವರಣಿ
ಖಾಧಿಯೆ ಲಲ್ಲಿ | ಅಪ್ಪು ಪ್ರಿಯ್ಯಾ ನ್ಯಾರ್ ಪರ್ಶ
ಯಾಡಿ ನೀಡಿಗೆ ಚಿಗ್ರಿಗೆ ರಹಿ ಅ ರೆಲಂ | ರೆಲಿಂ
ತಜ್ಞಾಂತಿ ಇಂದ್ರಿ ಖುಚ್ಚಿ ವಾಯಾಲ ಕಾಯಾಗಿ ಅ ಪರಿಹಿ
ಬಾಂಗವೀತಿ ಶ್ವರಿಯರ್ಹಿ ಗಾರ ವಾವು ನೀಡಿ ಗಾರ ತಜ್ಞ
ನೀಡಿ ಬಾಲ | ದುರೀಷು ದುರೀ ತಂಗ ಬಾಂಗಂ
ವರ್ಣಿಕೆ ಶ್ವರಣಿ | ತ'ಶ್ವರ್ಣಾಂತಿ ಬಾಂಗ ಅಂದಿ ನೀಡಿ ಖಾಂತಿತ್ಯಾ
ಉನಿ ತಿನಿ | ಪರಣಿತ್ಯಾ ಉಲ ಉಲ ತ' ಲೆಲ್ಲ ಶ್ವರಣಿ ಖಾಧಿ ದನೆ |

ಶ್ವರಿಯರ್ಹಿ ಪಿಂಡ ಬಾಹಿ ವರ್ಣಾರ್ಥಿ ನೀಡಿ ಖಾಧಿ | ರೆಲಿಂ ತ'ಶ್ವರ್ಣಾಂತಿ ಉಲ ಚರ್ಯ-ಯಾಯ ಅ
ಗಲ್ | ಶ್ವರಿಯರ್ಹಿ ಯಾಡಿ ಅ-ಕಾರ್ಯಾದ್ಯ ನೀಡಿ ಉಲ ಉಲ ತ' ಲೆಲ್ಲ ಶ್ವರಣಿ ಖಾಧಿಯೆ
ಲಲ್ | ದುಡು ದುಡಿ ಯಾರ್ಹಿ ಯಾರ್ಹಿ ಯಾರ್ಹಿ ಲೆಲ್ಲ ಶ್ವರಣಿ ಧಿರ್ಪ ಗುಹಿ ಕಾಲ | ತ' ಶ್ವರ್ಣಾಂತಿ ಗಂಗಿ
ತ' ಕಾಂತಿ ಗಾರ್ತಿಗೆ ಅ ಉಲ | ವರ್ಣಿಕೆ ಗಾಂಧಿ ತ' ಪರ್ದ ಈ ಗೆಲಿಗೆಹಿ | ತ'ಶ್ವರ್ಣಾಂತಿ ಲೆಲ್ಲ
ಖುಚ್ಚಿ ನೀಡಿಗೆ ಲೆಲ್ಲ ಗಾಂತಿ | ದು ಪರಣ ತಜ್ಞಾಂತಿ ಗಾರ ಧ್ವನಿ ಅಂತಿತ್ಯಾ ಪ್ರಸಿದ್ದಂ,
ದುಪ್ಪ ದುಪ್ಪ ಬಾಂಗಾಲಾದ್ಯ ಶೈಲಿ ಗುಲಂ | ಖಾರ್ಪಣಿ : ಲೆಂಬ ಖುಚ್ಚಿ ನೀಡಿ ಗುಲಂ ಅದ್ದಿ |

వార్షికిలణి

४. వర్షావుతుం పెట్టాల్సిన త్వరణి అమిలూని । నియం లూని ।
గింజినీ శ్రుతి తింగలింగ అద గుణాని

५. ఇంక కించిని వర్షావుతుం వయ ఆశించి లంబుని- లద శ్వయాని ।

పుటుని	వాయిడు	వంటి	లుండు	ఖుణ్ణుని
--------	--------	------	-------	----------

(ఫ) ల్యూమిస్టిం, నాయలు గాం గుచ్ఛి ల్యూమిస్టిం శంఘయైయా

(స) ట' ష్టోల్ము-లూని-చిగ్రాం నియం వుయ్యట

(చ) శ్రుతి లెతింగొని గాంగాలు గైప పాం

(ఎ) లెచ్, నియం నుం అండు

(అ). టయ్యాక్ నూలు, పీఱి

६. తలాలే వర్షావుతుం-చుని ఇచ్చు శ్వయాని ।

నుం గైంగు వంటి లుండు గాం

७. ఇయె ఇయె శ్వాలు లూని నా లింగి ।

(ఫ) ల్యూమిస్టిం లకు నాయలు గాం ల్యూమిస్టిం పుయ ల్యూమిస్టిం ?

(స) టాంగుతుం లంబుల్చు చే గాలులు ?

(చ) ఇంటింగు ఇంటింగు ల్యూమిస్టిం ల్యూమిస్టిం నుం చే ?

(ఎ) వంటి వంటి టుని ఇంటింగు ల్యూమిస్టిం ల్యూమిస్టిం నుం చే ?

(అ) ల్యూమిస్టిం ల్యూమిస్టిం ల్యూమిస్టిం ల్యూమిస్టిం నుం చే ?

(ఇ) ట' ష్టోల్ము ల్యూమిస్టిం ల్యూమిస్టిం ల్యూమిస్టిం నుం చే ?



ව. ගුල්ල වර්ත නෙමි යනී! ගෙය යෝගී තීර්ණ වර්තලා රජානියෙන් ගැන ඇඟිල්ලායි!

තක	ආගේ	ඉග	ධර්
----	-----	----	-----

ක. වහි යනී ලිඛි ඇඟිල්ලා යියි!




ಇಡೀ ಫಲಾರ್ಥಿಗಳ ಮತ್ತು ಹಣ್ಣಗಳು

ಒಮ್ಮೆ ದೊವುತ್ತಿರುವ ಗೂಡೆ ಅಲ್ಲಿ ದೊವುತ್ತಿರುವ ಗೂಡೆಯನ್ನು ಇಡೀ ಫಲಾರ್ಥಿಗಳ ಮತ್ತು ಹಣ್ಣಗಳಿಗೆ ಕಾಣಬಹುದಿದ್ದು. ಇಡೀ ಫಲಾರ್ಥಿಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ಅಲ್ಲಿನ ವಿಶಿಷ್ಟತೆಗಳನ್ನು ಅಧಿಕೃತವಾಗಿ ವಿವರಿಸಲಾಗಿದೆ.

ಇಡೀ ಫಲಾರ್ಥಿಗಳನ್ನು ಪ್ರಾಚೀನ ಶಾಸನಗಳಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ಅಲ್ಲಿನ ವಿಶಿಷ್ಟತೆಗಳನ್ನು ಅಧಿಕೃತವಾಗಿ ವಿವರಿಸಲಾಗಿದೆ.

ಇಡೀ ಫಲಾರ್ಥಿಗಳನ್ನು ಪ್ರಾಚೀನ ಶಾಸನಗಳಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಸಾಮಾನ್ಯವಾಗಿ ಉಂಟಾಗುವ ಅಲ್ಲಿನ ವಿಶಿಷ್ಟತೆಗಳನ್ನು ಅಧಿಕೃತವಾಗಿ ವಿವರಿಸಲಾಗಿದೆ.











ಂ ಒಬ್ಬ ಅಣ ಅಲ್ಲವು ಗ್ರಹಗಳಿಗೆ ಕಡೆ ।
ಉಲ್ಲ, ಉತ್ತರಾಂಶ, ನ ಮಾತ್ರಾದ ವ್ಯಾಪಕ ನಿಂದಿ ಕಡೆ
ಂ ಅವಷ್ಟು ಹಾಗೆ, ಇತ್ತೀಚ್, ಸ್ವಯಂತ್ರ, ಉರ್ಭಾ,
ಉಗ್ರಾಯ, ತಂಡಾಂಶ, ಲಿಖ್ಯಾಪು ವ್ಯಾಪಕ ನಿಂದಿ ಹಾಗೆ ।
ಉರ್ಭಾಲು, ಉತ್ತರ ವಿಂತಿನಿ, ಉದಾತ್ಮಿ, ಉರ್ಭಾ,
ಉತ್ತರಾಂಶ ಹಾಗೆ ವಿಂತಿನಿ ಗ್ರಹಗಳಿಗೆ ।

ಅರ್ಥಿನ್ನಲ್ಲಿ ಒಬ್ಬ ಯಲ್ಲಿ ಯಲ್ಲಿ ಉಲ್ಲಿ ದರ್ಶಿಸಿ
ಮಾತ್ರಾ ಉಗ್ರಾಯ ಗ್ರಹಗಳಿಗೆ ಅವಷ್ಟು ಹಾಗೆ
ಉತ್ತರಾಂಶ ಅಣ ಅಲ್ಲವು ಗ್ರಹಗಳಿಗೆ ಹಾಗೆ ।
ಉತ್ತರಾಂಶ, ಉತ್ತರಾಂಶ, ಉತ್ತರಾಂಶ - ಅಂತಿಗಳಿಗೆ, ಉತ್ತರಾಂಶ
ಉತ್ತರಾಂಶ ಹಿನ್ನಾಗೆ ಅಣ ಗ್ರಹಗಳಿಗೆ ।

ಉತ್ತರಾಂಶ ಉತ್ತರಾಂಶ, ಉತ್ತರಾಂಶ, ಉತ್ತರಾಂಶ, ಉತ್ತರಾಂಶ
ಹಾಗೆ ಗ್ರಹಗಳಿಗೆ ಅಣ ವಾಯಿ ಕಡೆ । ಪರೀಕ್ಷೆ ಹಿನ್ನಾಗೆ
ಹಿನ್ನಾಗೆ ನ ಉದ್ದು ನಿಂದಿ ವಾಯಿ ಅಣ ಗ್ರಹಗಳಿಗೆ ।

ಪರಾ ಉಲ್ಲಾಂಶ ವಿನ್ಯಾಸ ಬಿನ್ಯಾಸ ಪಿತ್ತಿನ್ಯಾಸ
ಉಪನಿಂದಿ ಇವಿಡಿಯ ಈತ್ತಾ ತಂಡಾಂಶ ನ ಉತ್ತರಾಂಶ ಉತ್ತರಾಂಶ
ಇವಿಡಿ ವ್ಯಾಪಕ ಉಪಾಂಶ । ಪರಾ ವ್ಯಾಪಕ-ಗಳ
ನ ಉಲ್ಲಾಂಶ ಅಂತಿಯ ಉಪಾಂಶ ।

ಉತ್ತರಾಂಶ ನ ಉತ್ತರಾಂಶ ಉಪಾಂಶ ಉಪಾಂಶ
ಉಪನಿಂದಿ ಉದ್ದು । ಪರಾ ಉರ್ಭಾಲು ಉಪಾಂಶ ಇವಿಡಿಯ
ಉತ್ತರಾಂಶ ಅಣ ಗೆ । ನಾತ್ತಾ ಒಬ್ಬ ಅಣ ನೇ
ಗ್ರಹಗಳಿಗೆ ಹಾಗೆ, ಹಿನ್ನಾಗೆ ಹಿನ್ನಾಗೆ ಉಪಾಂಶ
ಉಪನಿಂದಿ ಉಪನಿಂದಿ ಉಪನಿಂದಿ ಉಪನಿಂದಿ ಉಪನಿಂದಿ
ಉಪನಿಂದಿ ಉಪನಿಂದಿ ಉಪನಿಂದಿ ಉಪನಿಂದಿ ಉಪನಿಂದಿ ಉಪನಿಂದಿ ।



వరావుమిల్సె

8. వర్షావుత్కం ప్రజాత్వం త్వరిణి అభిమాని వర్ష లుచి ।
ఉపయు లంగా ఉత్సాహం ఉపయు
9. ఇంద్ర ఇంద్రియ వర్షావుత్కం రథ ఆవశ్యిక ప్రధాని ఉదాహరణ శ్వాసాలు ।

ఒత్తు	ఘటం	పుట్టి	ధర్మ
-------	-----	--------	------



- ఉ. ధర్మ ధర్మ ఉచ్చి దయకు ।
ఇ. అంతయ్యల పరాశ రథ ఇచ్చి
గ. గుట్ట గుట్టాండు పరాశి
ఖ. ఉత్సాహం అంతా పూర్వాంశి వయిం ।
6. అయి ఈయి శ్వర్ప పోయి నా లిఖి ।
ఉ. ఉప ఉపాంత అంత గుర్తం గుర్తం ?
ఇ. అంతు అంతాంత తృతీలవు వాయు-శై శైహి ?
గ. ఉత్త ఉత్త అంతాంత తృతీలవు శైహి ?
ఖ. ఉత్త ఉత్త ఉత్త ఉత్త ఉత్త ఉత్త ఉత్త ఉత్త ఉత్త ?
ప. ఇంద్రియ ప్రాంప్రాప్తి ఉప ఉత్త ఉత్త ఉత్త ?

e. තෙලවී යොමින් ගැඹු ලී ඇත්තේ අල් විශාල ලියි।

ජාලාරුවල වූණුගැනී විශාල ප්‍රායෝගික වෘත්තීයා සෑවා අල් විශාල ප්‍රායෝගික ප්‍රායෝගික අල් නොවා ඇති

දාප	ඇඳ	ඡ්‍රුට්ටුව	සුළු

f. තෙලවී පිළි අල් හ පිළි ගැලුදාලින් වහි මායාම් | කේරුණු ගාලු රෙන් රේවා තීගුණු ලබ ලියි | ලබම් පෙන්වා යොමි වූණුගැනී |




g. යුතුම පෙන්වා තීගුණු පෙන්වනු උතු ලගේ අල් | ආහාරා උතු ලගේ විධාම පෙන්වා තීගුණු පෙන්වනු උතු හ ලියි |

ଭାଗସ୍ତବୀ ଯେଯଣ୍ଡି ଗଟ

କୁଳ୍ପରାଲି ଲେଖୁଣି ଅଛେ କାହାର ପେଇ ଝୁଣ,
ଦୂରଙ୍ଗି - ଯଦୁଙ୍ଗି ଅଛେ ବିଦୁ ତଣ୍ଡରେଯେତେ ପେ-ଶୁଣ ।
ଶୁଣୁଣିରୁ ତଣ୍ଡର ଗୁମ୍ଫିଲେ ଚରିଷୁଣ ପଣ ଦୂର,
ନ-ତୈଯାଙ୍କ ଗପରାଣ କାହାଜୀ ଲାଗେଲାଣେ ନାହିଁ ।
ଚରିଷୁଣ ଅଛେ କାଲିରାଣ ଆଗି କୋଣେ ତାଙ୍କୁ କାହାର,
ପେଶଦ ନାହିଁ ପେ-ଶୁଣେ ତାଙ୍କୁ ଚରିଷୁଣ କିମ୍ବି କୋଣେ ।
କିମ୍ବି କୋଣେ ପେ-ଗଟଙ୍କ ଅପାଣ ଗଲ ଯେଯଣ୍ଡି,
ପେ- ଶୁଣେ ଲାଗେଲାଣ ତାଙ୍କୁଠି ଆପୁ ଆପୁ ଅପାଣି ।

ଯେଯଣ୍ଡି ଅଛେ ଗପାଣ କାଲାଣ ନପାଣ ଗଲ,
ଥୁର ପର୍ଲ-ଲାହି ଥୁର ନାହିଁ ଦୁଇଣେ ଗାଵ ଉଚିଲ ।
ଗାବାଙ୍କ ପରାଣ ପରାଣ ଉଚିନ୍ତା ଉଚିନ୍ତା ଚରିଷୁଣ,
ନ-ତୈଯାଙ୍କ ଚରିଷୁଣ ଗପାଣ ଯେଯଣ୍ଡିଙ୍କ ଭାଲ ଅନି ।
ଲାକୁଳ ପଣ କାବ କାବ ନଲାହିଲ - ଗଲିପରି ଲୁଣେ,
ଯେଯଣ୍ଡି ଗପାଣ କିମ୍ବି କୋଣ ଗତଲାହି ଗପାଣ ଚରିଷୁଣ ।
ନାହାନୁଟି ପର୍ଲପର୍ଲା ନା ଲାହିଯାଣ ନାହିଁ ଉଚିନ୍ତା ନାହିଁ,
କାଟ ରାଣୁରାଣ ତ - ତୈଯାହି ତା, ଗାବାଙ୍କ ଭାଗସ୍ତବୀ ନାହିଁ ।
କୁର କୁର ଦାନି ପେ-ପଞ୍ଚାଣ ପର୍ଲାହି ଗତାଙ୍କ ଉଚିନ୍ତା,
ଯୁଲ-ବୁଲା ନାହିଁ ଯୁଲ-ନାହିଁ ତା, ତାଙ୍କୁଠି ଲେଲୁଙ୍କାଣି ।
ଲାଙ୍କ ପରାଣରୁ ଲାଙ୍କ ତଣ୍ଡର ଚିଦୁଣ କିମ୍ବାରୁ ଖୋଲି,
ଗତାଙ୍କ ପରାଣ ଗାହି କାଜାଙ୍କ ଭାଗସ୍ତବୀ ନାହିଁଲାହି ।



ව්‍යුත්පනී

४. යල්වාම් පෙන්ම තුළටි හිස්ලේට් | නෑර් ගැටි
හිංස්වී ජ්‍යෙෂ්ඨ ශිපෝ දැඟලත් යුතුව ගත්
५. යන් ඇටියේ යල්වාම් බෙව පෙන්ම් ප්‍රධානී ගැඹුණු ජ්‍යෙෂ්ඨ | ජ්‍යෙෂ්ඨ දැඟලත් හිංස්වී ශිපෝ ගත් යුතුව .

ජ්‍යෙෂ්ඨ	දැඟලත්	හිංස්වී	යිංචි	ගත්	ලන්
----------	--------	---------	-------	-----	-----


६. තැනු ප්‍රති පෙන්ම තොර්ත් |
७. යෙයුම්බුම් රැකි ගැටී කිස් |
८. ප්‍රය ප්‍රය යුතුව ගැඹුයා |
९. ප්‍රිස්ටූ තැනුදී ගැවැනී |
१०. ඇල්ඩාලි හා ඒළුවානී ජ්‍යෙෂ්ඨ තැනුදී ගැඹුයා |
११. උපත් රැකි යෙයුම් ගැවැනී පැන් ගැඹුයා |

६. ඉය ඉය ජ්‍යෙෂ්ඨ පිනි හා පිනි

१. ගැම පෙන්ම ගාවිගොටී යෙයුම් ගෙවී ගැය ?
२. විශ්වාස ඔවුන් යෙවුම් පිනි ගැඹුව ?
३. යෙයුම්බුම් ගැම ගැවැනී ශිපෝ ගැඹුව ?
४. පැනිපෙන් යෙයුම් ගැවැනී ගිඳුවා ගැස ?

ඒ. වර්ණීයිස් රුපි :

ඩුන්දරු ජලය ගාවිගෙ



යෝම් ගජේ ගිහි ගෙ



ගෙවුප්ප



ගෙවිල් ගෙවිල් ජල



ඇත් නැගෙ පෙළුමෙ නැඹුත්ත



ඖ. තුන් - තුන් යලද ගිලෙනි | චක්චර ගිලෙනි ව ලියි |

අල අල

ගුල ගුල

ගෙවිල් ගෙවිල්

.....

හිට හිට

.....

ඡයෙ ඡයෙ

.....

සිට සිට

.....

8. ගංග ප්‍රාදු වීණාවී වීයෙක් ගර නියි ।



9. ගංග ප්‍රාදු ඔබට න ගත් නියි । යෙයුම් ගංග රේඛා තුළට් වීයෙක් ගර නියි ।

ଶ୍ରୀ ପାତ୍ରେୟ ପିତା

ମହା କଲ୍ପ ଯାଦି ଯାଦି ଅନ୍ଧାର ପାତ୍ର
ପିତା ପାତ୍ରଙ୍କ । ଅର୍ଥାତ୍ କଣ ଯାଦି ଗୁଡ଼ି
ଯକ୍ଷର ତଳାର । କଣ କଣାରେ
ଦୃଷ୍ଟି ଖର୍ବୀ ଉଚିତିକ ପାତ୍ର । ଆଜେବେ
ଚାନ୍ଦିକ ପାତ୍ରଙ୍କ ଅନ୍ଧାର ଯାଦି । ଅନ୍ଧାରଙ୍କ
ତଳାରେବେ ଉଚିତିକ କାହିଁ ପିତା ଗୁଡ଼ି
ପାତ୍ରଙ୍କ । କା ଗୁଡ଼ିଯାତି ପିତାର ଅନ୍ଧାର
ପାତ୍ରଙ୍କ ପିତା ପାତ୍ରଙ୍କ । ଲାଲିଙ୍କ କ୍ଷେତ୍ର
ପରି ପିତା ପାତ୍ରଙ୍କ ରକ୍ତରେବେ ଲିଙ୍କ
ଚାନ୍ଦି ଲାଗି ।



ବାଟୁଗୁଣେ ପିତାଙ୍କିତ କଣ ପାତ୍ରଙ୍କ ଅବ ଯାକ ।

କଣ ଅତ୍-ଚାନ୍ଦିଲାର ବାବୁ ପିତା, କଲ ପିତା, ଲାକ ପିତା ବା
ଲିଙ୍କ ଚାନ୍ଦିଲାର ଲିଙ୍କ ପିତା, କନ ପିତା, ଫଳ
ପିତା ପାତ୍ରଙ୍କ । ବାବୋର ପିତାଙ୍କ
ପାତ୍ରଙ୍କ ପାତ୍ରଙ୍କ ଅନ୍ଧାର
କଣକ କଣକ ପିତା
ରାଜ ଅଜି କଣ
ଲାକ ଲ୍ଲକ୍କ ଲ୍ଲକ୍କ
ପିତାଙ୍କ ବୁଜ
ରାଜ ଲାବ ଚାନ୍ଦି
ରାଜ ।





ගාස් මත්ගලුරු විෂිජී න අහැය යෙවු
කූරුරුගාම නැව්ලරු | ගාස් ගෙලරු පුදුම්
වෙරු ගෙව පියා පැහැණු |

විෂිජී : ගෙව ගෙව නියෝගී ගී පියා ?

ගෙව : නියෝගී පිශී පියා |

අහැණු : පිශී පියා පැහැණු ගී ගී එය ?

ගෙව : පිශී පුදුම් ගැනී න යෙවුපට |
බේලු යෙවුපට ගෙවෙනු ගෙවෙනු තුළුව
පැහැණු පැහැණු පිශී පියාගෙව ගෙයෙනු ගැනී
න ගිය එළ තුළුව තුළුව ගැනී |



ඉඛ ගෙ ගෙ ගෙව පුදුගැඹියෙහි යෙයයේ
ගෙයෙනු න ගිය ගියෙනි විෂ් | පෙය
යෙවුපට් ගෙ ගැනී පැහැණු දේ | පියෙනුම්
පැහැණු පැහැනු පියෙනු ගැනී විෂ් | ය යෙයයේ
පුදුම් පිළුයෙනි පියෙනු විෂ් දේ | ගෙවෙනුම්
පැහැනු පියෙනු විෂිජීලරු | ය යෙවෙනු
විෂිජීවයින් ඩිංචු-බුන් ගෙනි - ඇඟුණු ගෙලරු |
තා ගෙවෙනු ගෙවෙනු ගෙවෙනු | ඇඟුණු ගෙවෙනු
ගෙවෙනු |


විෂිජී : ගැනීම්, තුනී ගෙ ගෙලෙනු ජ්‍රේව් ?

ගැනීම් : ගෙනී ගැනී ගෙලෙනු ජ්‍රේව් |

අහැණු : ගැනී ගැනී, ගෙනී ගෙ ගෙලෙනු ජ්‍රේව් ?

ගැනී ගැනී : ගෙනී ගාස් ගෙලෙනු ජ්‍රේව් |

යාම් ගෙනී ඇඟු ගාස් ගෙව යෙයයේ ඇන් බුඩී
රැහැ පියා ගෙලරු | ගාස් ප්ලාට්වැරු ගෙව
මෙන් ගැහැ ප්ලාට් පියා පං; ගෙය
ඇන් චුත් |



ව්‍යුත්පනී

- 4 යල්වාම ප්‍රජාත්මක තුළෙහි සියිලානි । වර්තන් ।
ගෙස් තුළෙ පෙනෙට් පැඹා නෑම් පෙනෙ

5. යන් නිවේද යල්වාම බෙව යුත්ත පැඹානි න ගැන පෙනෙනි ।

පිළි	ඡන්ගය	ඛුෂ්දනි	වියුත්	වුට්
------	-------	---------	--------	------


ඉ. පිළි නෑම් ගැන ।

ඊ. යෝ යෝ පිළි පෙනෙන් ।

උ. පිළි පෙනෙ ලග ।

එ. පිළි පිළි ।

ඌ. ජ්‍යෙෂ්ඨ ගෙ නෑම් ।



6. අය අය පූං ගන් න ලියි ।




ඉ. ගණ ව්‍යුත්පන යෝ යෝ පිළි පෙනෙන් ?

ඊ. පිළි පෙනෙ ආරි ගන් ලග ?

ඌ. ගෙ ව්‍යුත්පන-ව්‍යුත්පන ආ පෙනෙන් ?

එ. පිළි ගෙ පෙනෙ ගන් තිල ආ ගය ?

ඩ. ඩ්රිංං යෙයටේ පීධාණිස් සමඟ එකී නා පීධාණිස් රෝග ලැබේ ।



ඩ. අන්ති කා පීධාණි ගත් පම විශ්වාසී රෝග මිශ්ච ලද එකුම් ।

ଦକ୍ଷିଣ

ପିତାଙ୍କ ପ୍ରମାଣ ବନ୍ଦ

ଦକ୍ଷିଣ ଦକ୍ଷିଣ
ଲକ୍ଷ୍ମୀ-ଗ୍ରାମ ଜଳ ପିଣ୍ଡି
ଭୂତ - ଭୂତ ଭୂତ ଏହିତି
ଭୂତ - ଚାହିଁତ ଭୂତ ଏହିତି
ଭୂତଙ୍କ ଦ୍ୟାଳ ଗ' ଯତ୍କ ଏହିତି ?
ଦକ୍ଷିଣ ଦକ୍ଷିଣ
ଦକ୍ଷ ଦକ୍ଷ ଲଦି ଲଦି
ଦ୍ୟାଳ ସର୍ବତ୍ର ଯତ୍କ ପିଣ୍ଡି
ଯତ୍କ ଆଲୟର ଗଢିଲି
ଗ' ଧୂର ଲିଖି ଚର୍ଚ ଦିଇଲି ?
ଦକ୍ଷିଣ ଦକ୍ଷିଣ
ସର୍ବତ୍ର ଯତ୍କ' ଭୂତଙ୍କ ଯତ୍କ
ଭୂତ ଚୁଅତ୍ଥିତ ହିତି ହାତି
ସବ୍ୟାମ କୀ ଘୁସ ବାଜନି !
ଲୋକ ଯତ୍କ ଦୂରି ଲଲ ତିଣି ।



ව්‍යුත්පිළිම්

8. යල්පාත්‍රක් පර්තුත් තුළෙන් තේවීලාට් | ගැහෙ ගාට් |
ඡෑට්ඥන් ගෑට්ඥ-භය ධුණ ප්‍රූජ මින් ගාලු පර්පූ
9. යන්ද සිටින්ද යල්පාත්‍රක් බව යන්ද ප්‍රයාටිගේ ගර පැහෙන් |

මින්	ගාලු	ප්‍රූජ	රුණ	ඡෑට්	ලීඩා	රුහි
------	------	--------	-----	------	------	------

- (අ). ගෙ ගරුවා |
- (ඇ). නයි ප්‍රස් බඟත් |
- (ආ). ලුජිඳුජි පිශීඩීජ් ගාලු යාය |
- (උ). පර්පාට පෙනෙනාට් |
- (ඌ). ලුම් තුටි යෙපෙ ?
- (ඍ). ජ්‍යාලුල් ගෙවාම් ?

10. ඩ-ජ්ල විශේ පැහෙය අය යල්ප ගැනාට් |

ඩ-ජ්ල : **ඉ** **ඊ** **උ** (ඩ-ජ්ල) **ඉල්, ගුල්, පුල්** |

11. පිජිඵි යල්ප මෙන් යාට් | බව යන්ද තීල් යල්ප ප්‍රයාටිගේ පෙන් පැහෙනාට් |

දොට්ටා	චිං	ච්ච	පීච්ච	ඉඟ	යාය
--------	-----	-----	-------	----	-----

- (අ). ගැඹු ගරු දුජිජ්ම් |
- (ඇ). ගෙ ගොටියා |
- (ආ). ගුජු ගුජුව යාල ගෙට ජේං |


၅. යින් යටුවලු පෙරීමේ රෙඛ මත්ස්‍ය ජ්‍යෙෂ්ඨීයා වේ.

- | | | |
|--|-------------|-----------------|
| (අ). මැණ්ඩුම් ලෝක-ඉඟ පිශී | ඖුදා | ඇඟ |
| (ඇ). දැඟ දැඟ ගැඹුම් නෑය | ජ්‍යේ ජ්‍යේ | ඇඟී ඇඟී |
| (ආ). මැණ්ඩුම් පෙළ වාතාතාම ගැඹු නෑය | ඇඟ | ඇඟ |
| (උ). දුෂ්‍රම ඇඟී පෙරීයා | ගැඹු නෑය | ගැඹු ප්‍රියාතාම |

၆. ගුයේ ගුයේ නෑර්තන ගාට් නා තියි.

- (අ) මැණ්ඩුම් නෑතුරු ගැඹුවට ගෙවාම් ?
- (ඇ). මැණ්ඩුම් නෑවකුගැනීමේ ගා දැඟ මාම ජ්‍යේ ජ්‍යේ ගැඹු ගැඹුය ?
- (ආ). මැණ්ඩුම් ගැඹුවට ලී ලෝක-ඉඟ වාම ලදාය ?
- (උ). නියෝ ‘පුජ - නෑර්තන දුෂ්‍රම විජී’ ගැඹුගැනීම ගැඹුය ?
- (ඕ). නියෝ පෙළ වාතාතාම ඇඟ ගැඹුගැනීම ගැඹුය ?
- (ඖ). මැණ්ඩුම් ග’ ගැඹු ප්‍රියී ගැඹුය ?

၇. හිස් තුළයි හිස්ලාවී නා වර් යැඩී ගිලාවී.



୮. ପଣ : ତ' କ୍ରୁଣ୍ଟ

ତ' କ୍ରୁଣ୍ଟ ଚଲେ ନାହିଁ

ତ' କ୍ରୁଣ୍ଟ ଫେରନ୍ତି

ତ' କ୍ରୁଣ୍ଟ

ଦ୍ୟାବି ତ' କ୍ରୁଣ୍ଟ ।



ಕರ್ತ ವಿದ್ವಾಂಸ್

ನಾವ ಅವಳ ಖಚಿತಿಂದಿ, ನಾವ ಗಂಡಿಗಳ ಲಯ ಇಂದ ರೆಲೆ ವಿಳ್ಳು ರಣಿಗುವು ಬುದ್. ಈ ಅವಳ ಕರ್ತ, ಯದಿಯ ಅಭಿಪ್ರಾಯ-ಖಾಲಿ. ಖ್ಯಾತ ವೀರ ಉರ್ಜೆ ಉರ್ಜೆ. ನಾವ ಬುದ್ಗಾತ ಲಯ ಇಂದ ಗಂದಿ. ಮಹಿಮಾ ಪ್ರಾಣಿ.

ತಾಲಿ-ಪೃಶ್ಣಿ ಯಾಲ್ಕಾವ ಪಣಿನ್ನು ನಾಂತರಿ.

ಖಚಿತಿಂದಿ ನಾವ ಅವಳ ಗಂಡ ಅಂದಿ. ಗಂಡ ಗಂಡ ಯಾವಿನ್ನು ಇರುತ್ತಾರೆ. ಯಾವು-ಯಾವು ಕಾಳಿ ಕರ್ತ ಶ್ವರ್ಯಾಂಶ ನ್ನಾದೆ. ಕರ್ತ ಅಲ್ಲ, ಅನ್ನಿ ತನಿಂದಿ ಪ್ರಾಯ ಉರ್ಜಿನ್ನು ಯಾವಿನ್ನು ಗಂಡಿ.



ನಾವ ಅವಳ ಗಂಡಿನ ಗಂಡಿನು ನಾಲ್ಕಿರು ಅಣಿ ಲಲ್ಲಿ ಅಂತರ್ಭೂತಿ ಪಂಡಿ. ಯಾವಿನ್ನು ಯಾವಿನ್ನು ಹಾ ದಾಯಿ ದಾಯಿ ಖ್ಯಾತಿನ್ನು ದಾಯಿತ ಪಂಡಿ. ಗಂಡ ಯಾಲಿದ್ದ ಯಾಲಿದ್ದ ಅಣಿನ್ನಿ ಅಣಿನ್ನಿ ಚರ್ಮ ಪ್ರಾಣಿ. ದಾಯಿತ ಇಂದಿ. ಕರ್ತ, ಯಾವಿನ್ನು ನಾಲ್ಲಿ ಅಲ್ಲ, ಅನ್ನಿ ತನಿಂದಿ ಚರ್ಮ ಗಂಡಿ!

ಕರ್ತವ್ಯಾಂತ ಖರ್ಚಾದಿ ನಾಲ್ಕಿರಿಗೆ ಗಂಡಿನ್ನಿ ನಾಯಿ ಯಾವಿನ್ನಿ ದಾಯಿ ನಾಯಿ ಅಲ್ಲಿರು. ದಾಯಿ ಅಲ್ಲಿರು ಕರ್ತ ಕರ್ತ ಸಾಯಂತ್ರಿಗೆ ನಾಯಿ ಅಲ್ಲಿರು. ಅಣಿ ಅಣಿ ಸಂದರ್ಭದಲ್ಲಿ ಅಣಿ ಅಣಿ.



ව්‍යුති නිර්ණු තුළි । අයයුදාය නිට
ඇතැයි । පෙන්වාගෙ ග' නිට වුණි බ්‍රහ්ම ගම් ।

අක්‍රී යායි බුද්‍ර ? ගැඹු ගලාගැ එළඟ
පෙන්වී ගැඹු ගැඹු ගැඹු ගැඹු ගැඹු ගැඹු । විදුත්
ගැඹුගැඹු ගැඹු ගැඹු ගැඹු ගැඹු ගැඹු । ගැඹු ගැඹු
ගැඹු-ගැඹු, ගැඹු-ගැඹු-ගැඹු ගැඹු । ගැඹු ගලාගැ
ගැඹු ගැඹු ගැඹු ගැඹු ගැඹු ගැඹු ।



ව්‍යුත්පිළිම්

४. වලටුගාමේ තුළෙන් ගියීලාන් | වරෝ ලාන් |
ඖණුලිය ජාත්‍යප යුත්මීට මැයිස් පෙශයේ

५. යන් ඇටිය වලටුගාමේ බෙදා පෙන්වන්න එහෙම ප්‍රාග්ධනයේ |

වයෝ	භර්ව	ඖණුලිය	ජාත්‍යප	මැයිස්	පාඨ
-----	------	--------	---------	--------	-----

(४). ග්‍යුත් යෙළඳ ග්‍යුත් |

(५). වයෝ වාර් යෙක් |

(६). ග්‍යුත් ග්‍යුත් පෙනීල |

(७). නායුර් ගෙවෙන් |

(८). වාර්ල ග්‍යුත් අල් |

(९). ග්‍යුත් බෙදා ජ්‍යුත් වාර්ලය |

6. ගුයා ගුයා ස්ථූති ගැනී ගා ලියි ।

- (ඇ). බුද්ධ භාෂ්‍ය ගැවෙනු ලදී ?
- (ඈ). බුද්ධ ගෘයෝග ගැමැණු ගාලු ?
- (ඉ). පෙනු ලිය-ත් තුළේ යුතුරුම් ගායෙ ?
- (ඊ). බුද්ධ තැන් ජ්‍යෙෂ්ඨයෙන් එස්සා ලී ගැනී ?
- (උ). ජර්වලු ගෘයීමෙන් බුද්ධ ලී ගැවෙනු ගැනී ගිය ?
- (ඌ). නැගුණු මැත්ස්‍ය ගැහීනු ගැවෙනු ලදී ?

7. අන් ජ්‍යෙෂ්ඨ-ජාති අය ගැනී ගැනී ।

යෝගීල් යෝගීල්

යෙළඳ යෙළඳ

පෙළ පෙළ

තෙළ තෙළ

8. නැගුණු මැත්ස්‍ය ගැහී පේචෙ ගැහී ගැනී ගැනී ।

ನಿಂದೆಯರು

ಅಂಗಡಿ ಚ್ಯಾಲ್ ನಿಂದೆಯರು
ಲೆಕ್ಕಾ - ಯಾರು ಇನ್ನಿಗೆ
ಉತ್ತರಾಂಶಿ ಅಲ್ಲಿ ಯಾಲೆ,
ಖಾಡು-ಖಾಡು ವೀಕ್ ಯದಾರು
ಉತ್ತರ-ಉತ್ತರ ಶೈಲಿ ಇಂ,
ಸೆರ್ವರಾಜು ಉದ್ದ ಪೆಲೆ ।
ರಾಧಾ ರಾಧಾ ಅಲ್ಲಿ ಅಧ,
ಉತ್ತರ-ಪಾ ಲ್ಲಿಟ್ ಗ್ರಾಹ
ಇನ್ನಿ ಗ್ರಾಹ ಯಾರ್ಲಿ ಈಲ್,
ಲೀಚ್-ಪೆಲ್ಲಾಗ್ ಉದ್ದ ಲೀಚ್ ಗ್ರಾಹ್ಲಿ
ಉತ್ತರಾಂಶಿ-ಪೆಲ್ಲಾಗ್ ಉದ್ದ ಇನ್ನಿಲ ಗ್ರಾಹ್ಲಿಗ್ರಾಹ್ಲಿ
ಇನ್ನಿಲ್ಲಿ ಹಿನ್ನಿ ಈಲ್ಲಿಗ್ರಾಹ್ಲಿ ।
ಇಂತಿ ಇವಾರು ಗ್ರಾಹಿಗ್ರಾಹಿ,
ರೋಹಿನಿಗ್ರಾಹಿ ವಿಹಿ ಇಂತಿಗ್ರಾಹಿ
ಸುಷ್ಯ ಅಲ್ಲಿತ್ತ ಕ್ರಾಹಿಗ್ರಾಹಿ ।
ಗ್ರಾಹಿ-ಇನ್ನಿಲ ಇ- ಇನ್ನಿತ್ತ
ದಾರೆ ಖಾರ್ಥಿಗ್ರಾಹಿ ಸುಷ್ಯ ಇಂತಿ
ಕ್ರಿಂತಿ ಗ್ರಾಹಿ ಸುಷ್ಯಿತ್ತ ಪ್ರಾಹಿ ।

ව්‍යුව්‍යීඩල්

4. සහා පරිංශේ තුළයින් හෝ එස්සියි ।
විෂ්වාසයක් වෙත ගැඹුන් ගාවියපෙනීම් ඇත්තෙයි

5. යුත්තිවිධි සහ්‍යාත්මක බෙදා යුත්තා ප්‍රාග්‍යානීය ගරු ජ්‍යෙෂ්ඨී

වෙත	විෂ්වාසයක්	ගාවියපෙනීම්	ගැඹුන්	ඇත්තෙයි
-----	------------	-------------	--------	---------

- ඉ. ගැඹුන් 200ලු ।
ඊ. ප්‍රාග්‍යානීය ප්‍රාග්‍යානීය රුම් ।
උ. ප්‍රාග්‍යානීය යොලු තුළයින් රුම් එක් එක් එක් එක් එක් එක් ।
එ. ගැඹුන් 200 ।
ං. නැතුම් නැතුම් නැතුම් ।

6. අය අය ගාටින් එස්සියි ।

- ඉ. ගැඹුන් ප්‍රාග්‍යානීය ?
ඊ. ගැඹුන් ප්‍රාග්‍යානීය යොලු ගැඹුන් එක් ?
උ. ප්‍රාග්‍යානීය ප්‍රාග්‍යානීය ?
එ. ගාවිය- ප්‍රාග්‍යානීය ?
ං. නැතුම්- ප්‍රාග්‍යානීය ?

୧. ଅନ୍ତର୍ଭେଦ ଲେଖଣ୍ଡା କିମ୍ବା ଲିଖି ?

ରଘୁ ରଘୁ ଫୁଲ ଫୁଲ

ଅନ୍ତର୍ଭେଦ କାହାକୁ କ୍ରତ୍ତିତ କରିବାକୁ

୨. କର୍ମକଳୀ ପିଲାହି

ଶିଦ	ରାଜୀ
ଗଞ୍ଜ	ରା
ଗର୍ବ	ଭୁତ୍
ପର	ଅନ୍ତର୍ଭେଦ
ରାଜୁ	ଗର୍ବରୀ
ଦୟା	ଗର୍ବଲୀ
ଦୟାହି	ଭୁତ୍ତ
ପିତ୍ର	ରାଜୀହି
ହେମ	ପିତ୍ରହି



8. ലൈ റ്റഡ് ടെം സ്കോറുവു ലക്കീ ലിസ്റ്റ്

ഒപ്പ്	ടെം	ടെം
ധനി	89	ടെം
അമ്പള്ളി	91	ടെം
അമ്പള്ളി	84	ടെം
നല്ലച്ചു	94	ടെം
യർത്താന്ത	800	ടെം
ആര്യൻ	102	ടെം

9. എവ യർത്ത് തലവീ അവധാരം ലക്കീ ലിസ്റ്റ്

99

111

848

160

136

ಗೊಳಿ ನ ಪ್ರದೇಶದಲ್ಲಿ



ಗಾಯ ಅವಕಾಶ ಹಾಗು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾಯ ಮತ್ತು ಬೆಣ್ಣೆಗಳ ಪ್ರಾಣಿಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ.

ಹೆಚ್ಚಿನ ಗಾಯಗಳು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾಯಗಳು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾಯಗಳು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ.

ಗಾಯ ಗಾನ್ಯದ ಪ್ರಾಣಿಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾನ್ಯದ ಪ್ರಾಣಿಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾನ್ಯದ ಪ್ರಾಣಿಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾನ್ಯದ ಪ್ರಾಣಿಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾನ್ಯದ ಪ್ರಾಣಿಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ.




ಗಾಯಗಳು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾಯಗಳು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ. ಗಾಯಗಳು ಗೊಳಿ ನ ಪ್ರದೇಶದಲ್ಲಿ ಕಾಡು ಮತ್ತು ಬೆಣ್ಣೆಗಳಿಗೆ ಸ್ಥಾಪನೆ ಮಾಡಿದ್ದಾಗಿರುತ್ತದೆ.

නැවත ගාලුගැහැටි ගැඹුම් ගෙලස් සේනි ।
ගා ගෙව-ගැන්තු බුදාය । වැජ්ස් රෝස් ගාලුගැහැටි
ගැන්තු යේනි । විශ්ට පෘෂ්ඨගැඹුම් ගැන්තු යෙමි ।
ප්‍රේස් ඩාව, ගානු ඩාව, එම-ප්‍රේතු ගැන්තු ।
වෛශිය ගැන්තුගැම් ලුදා පූදෙන් තේ ගාලුගැහැටි
මෙහෙම ප්‍රේති ගැන්තු වැයිම් । අත්‍යාස්
ගැන්තු පූදුලුම් ගැන්තු, පෘෂ්ඨ-ගැන්තු, ප්‍රේති
ගැන්තු, තුමිල් ගැන්තු । පෙනු ගාලු වැලිය
ගැඹුම් ගෙල ගැන්තුගැම්යෙ නැවත් බෙඩ් ।
වීඩ්ලු ගැන්තුගැම් වීඩ්ටේ නැඩ්ටේ නැවත්
තුළුගැටි බෙඩ් । එච්ස් පෘෂ්ඨ ගැඹුම් ගෙල ගැන්තු යැමි
පෘෂ්ඨගැඹුම් යෙව පේ ।



ගැඹුම් ගෙලස් යන් ගාලුගැහැටි ගාලුගැන්තු
ප්‍රේති නැයු । ගැඹුම් ගෙල ගෙව්‍යුම් වීඩ්ලු
යා පූර්ඝුම් වැන්තිම් । ගා පූර්ඝුම් පර්ස්
ගැජ්ලුස් පෘෂ්ඨයියා । පෙනු ගෙල ගැඹුම්
ගෙල දූර්ගුම් ගැජ්ලුව යෙකාන් නැඟෙන්වා ।
යා ගැජ්ලුව පෙන්ස් යන්ස් වීඩ්නායි ගැඹුම් ගෙල
නෙයා ।



ගැඹුම් ගෙල ගැන්තු රෝස් මෙට්-ගැන්තු
බුදාය । ගැන්තුයෙ යොවුත් ගෙව-ගැන්තු
වැන්තියෙ පූදු යේම් । විශ්ටගැන්තු ගෙව-ගැන්තු
රෝස්ගැන්තු ගාලු ගැන්තුයෙ වැන් ඇන් විශ්ටගැන්තියෙ පූදෙන් යොඹාම්, යෙළාන්
වේම් ।

ව්‍යුත්පිළිම්

४. වහැර පෙන්වා තුළාටි හා එසේ |
ප්‍රතිඵල නැඟුම්බු ගැස්ව නාට්‍ර අතුල
५. යන් ඇටියෙ වහැරාගේ බෙදා-යෝග්‍ය ප්‍රශ්නයාටි |

ප්‍රතිඵල	නැඟුම්බු	ආතුල	නාට්‍ර	ගැස්ව
----------	----------	------	--------	-------

- (४). නායුණු ගෙව ගෙව ගැනීය වායුම් |
- (५). ප්‍රජාවේ බෙදාහැර නැත්ත් වායුම් |
- (६). ගැඹුම් ගෙවා ගැඹුම් |
- (७). ගැඹුම් ගෙවා ගැඹුම් |
- (८). ගැඹුම් ගෙවා ගැනී ගැඹුම් ප්‍රශ්නයාටි |

६. අයේ අයේ ප්‍රශ්න තී හා එසේ |

- (१). නාට්‍ර ගෙවා ගී ?
- (२). නාට්‍ර ගෙවා ගෙවා ගී ?
- (३). රැක්ඛා ගී ගෙවා ?
- (४). ගැඹුම් නැත්ත් ප්‍රශ්නයාටි ?
- (५). නැත්ත් ගැඹුම් ගී ?
- (६). ගැඹුම් ගෙවා ගී ?
- (७). ගැඹුම් ගෙවා ගී ?

e. ଚର୍ଦ୍ଦ ଛଣ୍ଡ ହିଲେଖି



ଶୈଶ୍ବର



ଗାନ୍ଧୀ ଗାନ୍ଧୀ



ଗଂଠଳ ଗଂଠଳ



ଜୁ ଜୁ



କୁଣ୍ଡଳ କୁଣ୍ଡଳ

f. ତଳେହି ଯତ୍ତର୍ଗୁଡ଼ କାରଟୁକେ ଫେବୁ ପାଣେହି ।

ଗୁରୁତ୍ବ

ଗୁରୁତ୍ବିତ୍

କର୍ମ

.....

ତବ୍ସ

.....

ନୃତ୍ୟ

.....

ବିଦ୍ୟାଲୟ

.....

g. ପଲ୍ଲେ ଘେଇବାରୀ ତିଷ୍ଠାନ କର ଲିଖି ।

.....
.....
.....



ವ ಹಿತ್ಯಂ ವರು

ಒಮ್ಮೆ ವರು ಅಹಿ ವ್ಯಾಲ್ | ಡುಡುಲಲ ಗುಣಿಸ್ ನ ಗುಣಿಸ್ | ವರು ವೀ-ಬ್ರಹ್ಮ ಇಡ್ಯಾಗಿ ಕದ್, ಯತ್ತಾ ರುಹಿಯ ಅಹಿ ಕದ್ | ಇದಕ್ ಗ್ರಾಮ ಲಿಂಕ ತೀಸ್ ನಾವು | ವರು ವರು ವರು ವರು, ಇದ್ ನ ಪ್ರಾಣಭೂತ್ ನಾಯು |

ಪ್ರಾಣಿ ಗಣ ಲೆಲ್ ಪ್ರಾಣಿ ಒಮ್ಮೆ ವರು ಅಹಿ ಕಾಣಿ ಗಳಿಗ್ ನಾವು | ಲಾನುಗಳಿ ಗ್ರಾಹಿ ಗ್ರಾಹಿ ಗ್ರಾಹಿ ಗ್ರಾಹಿ ಗ್ರಾಹಿ | ವೀಳಾ ಶ್ರೀಯಾ ಗ್ರಾಹಿ ಗ್ರಾಹಿ | ಯವ್ರಾ ಗ್ರಾಹಿ ಗ್ರಾಹಿ ಗ್ರಾಹಿ | ಲ್ಯಾಂ ಲ್ಯಾಂ ವೀಳಿ ಯವ್ರಾ ಅಣ ಪ್ರಾಣಿ ಅಹಿ ವ್ಯಾಲ್ ಲಗೆ |

ಗಾಂ ನಹಿ ವೀಳಿ ಗದ್ | ವಾತ್ ವೀಳಿ ಗದ್ ಗಾಂ ವಾತ್ | ನಾಟ ತಿಂಬಿ ವೀಳಿ ಗದ್ ಗಾಂ ಷ್ವಾಃ | ವೀ-ಗಳು ಗದ್ ಗಾಂ ಹಿತ್ | ಲ್ಲಂಚಾರ್ತಂ ವಲ್ಲ ಹಿತ್ ನಾಯು |



ಪರ್ವತಿ ಪರ್ವತಿ ರಾಜು ಈಂ ಲೆಂಡಾರ್ | ನಾಟ ಪರ್ವತಿ ಹಿತ್ಯಂ ಈಂ ಗ್ರೀಂ ಹಿತ್ಯಂ ಹಿತ್ಯಂ | ಲೆಂಡಾರ್ ನ ಆತ್ ಗಾಂ, ಗಾಂ ವೀ-ಗಳು ಹಿಲಿಂಗೆ ಗದ್ ನರ್ತಾಲ್ | ನಾ ನರ್ತಾತ್ ಅಹಿ ನರ್ತಾತ್ ಪರ್ವತಿ | ಇದ್, ಮಹಿಳೆ ಪಣಿ ಗಡಿ ಕದ್ | ಲೀಸ್, ಐಲು, ಡಾಲು ನರ್ತಾಯ ವಾಗಿಗಿ ಕದ್ | ಲ್ಯಾಂ ಲ್ಯಾಂ ವೀಳಿ ಪರ್ವತಿ ಗದ್ | ದಾಂಡಾ ಇಂಬಿತ್ತಂ, ಗೆಯಾತ್, ರೆಟ್ಟೊರೆಟ್ಟಿಂ ಲೆಂಧುರ ನಹಿ ಗದ್

ನಾಜಾತ್ ನ ವಾಶ್ವಾತ್ ನ ವೀ-ಫ್ಲೂ ಹಿಲಿಂಗೆ ಗದ್ ಪರ್ವತಿ ಹಿತ್ಯಂ ಹಿತ್ಯಂ ಹಿತ್ಯಂ | ನಾ ನರ್ತಾತ್ ವೆಲ್ಲಾ ಹಿತ್ಯಂ ಹಿತ್ಯಂ ಹಿತ್ಯಂ | ಅಹಿ ದ್ಯುತಿ ಚಂಡಿ ವೀ | ವರ್ತ-ಇದ್ ಪಣಿಯ ಅಹಿ ಕದ್ | ಲ್ಯಾಂ ಲ್ಯಾಂ ವರ್ತದ್ ಗಾಂತ ಗ್ರಾಹಿ ವೀತಿ ಗಾಂತ ಚಂಡಿ ವೀಲು ದಾಂಡಾ ಇಂದ್ರ ಗದ್ | ಇತ್ತಂ ಗಳಿಗೆ ಇಂಬಿತ್ತಂ, ಗೆಯಾತ್, ರೆಟ್ಟೊರೆಟ್ಟಿಂ ಲೆಂಧುರ ನಹಿ ಗದ್ | ನಾಂತಿಗೆ ಇಂಧಿಂದ್ರಿಯಿಂ ಹರ್ವೆ ಅಣಿ ಜ್ಞಾನಿ ಪರ್ವತಿ ಪರ್ವತಿ ನರ್ತಾತ್ ಪರ್ವತಿ | ನಾ ಸರ್ಲಾಹಾ ಇಂಬಿತ್ತಂ, ವರ್ತಿಲಿಗೆ ದಂ-ವರ್ತಿಲಿಗೆ ಪರ್ವತಿ ನಹಿ ಗದ್ |



ಪಣಿಯ ಗಳಿಗೆ ಇಲ್ಲ, ಲೆಲ್ಲಿ, ಗ್ರಾಹಿ ಗಾಂಗಾ ಇತ್ತಾ ಗ್ರಾಹಿ ಗ್ರಾಹಿ | ನಾತ್, ನರ್ತಾತ್ಲಾ, ಗ್ರಾಹಿ, ನಾಜಾತ್, ಲೀಸ್ ಗಾಂಗಾ ಇತ್ತಾ ಅಂಪಾಂಪಾ ನಾಲುಪಳ ಪ-ಕದ್ |

ବର୍ଣ୍ଣବିଲେଖନୀ

୪. ବହିରାଳ ପରାତ୍ମା ଦୁରେହି ଅଣିଲାହି । ଯାଇ କାହିଁ ।

**ଚାଲୁ ବରତ ଶଙ୍କ ପରକ କିର୍ତ୍ତ ଗ୍ରୂଷିଂ
ପରାତ୍ମା କାହିଁ**

୫. ଯଦି କିମିଟଙ୍କ ବହିରାଳ ରଲୁ ଆହାର ପରାତ୍ମାରେ କଥ ପାରେହି ।

ଚାଲୁ	ବରତ	ଶଙ୍କ	ପରକ	କିର୍ତ୍ତ	ଗ୍ରୂଷିଂ	ଧର	କଥ	ପାର
କିମିଟଙ୍କ	କାହିଁ							

(୧). ପରାତ୍ମା କାହିଁରୁ ରବେ ସୁତା ।

(୨). ଲିଙ୍ଗ ରବେ ଫେଲ ପରି ।

(୩). କାହିଁରୁ କାହିଁରୁ ଯାଏ ।

(୪). କାହିଁରୁ କାହିଁରୁ କାହିଁରୁ କାହିଁରୁ ।

(୫). କାହିଁରୁ କାହିଁରୁ କାହିଁରୁ ।

(୬). କାହିଁରୁ !

(୭). କାହିଁରୁ କାହିଁରୁ କାହିଁରୁ ।

(୮). କାହିଁରୁ କାହିଁରୁ ।

(୯). କାହିଁରୁ କାହିଁରୁ କାହିଁରୁ ।

(୧୦). କାହିଁରୁ !



6. ඉ(ඇ-ඡල) විෂේෂී යායි। ඇ-ඡල විශේෂ පැහැදිලි යුත් ගෙයෙන්।

කුණු ගු ම ග

පුළු, ප්‍රීට්‍රෝලස්

7. ලුණ ලුණ ගුව් යායිගේ ලුණ ලුණ නිඟු ගය බලු යුත්ත ලියි।

ඇච් න භාජිණ	පේජල් න පෙට්	ඉට් න භාජුණ
බච් න ගයි	භාජන් න ටාජුණ	අභුණ් න ත්‍රුත්

නිඟු (ගල)	ගුව්
පිළුම්ලල (ගෙය්ත්තා)	
ඡ්ට්ටාලල (වුත්තා)	
ඛ්‍රීස්කලල (ද්‍රීස්ක්)	
ඡ්ටිලල (වීතා)	
භාජුවෙලල (ප්‍රුත්තා)	
පංජිප්පලල (පංජිවා)	

೧. ವರ್ಷಿನ ಲಂಡವೆ ಕೆತ್ತಣಿಲ್ಲ ಅದ್ದ ಲಿನಿ ನ ಹೀಗೆ ಲಂಡವೆ ಲಯಿ ವರ್ಗ ಇಂದಿ ಹಿಂದಿಗೆ ।

ಹಿಂಡಿನಲ್ಲ



ಬಾಲಿ ಅಸ್ಟ ಅರಕ್ತ ।



ಒಕ್ಕ, ತಿಕ್ಕ, ಲಿಂಜ
ಗಾಯಾನು ಅಲ್ಲಪರ್ವತ್ತಿ
ಪ-ಕಿಂದ ।



ಉತ್ತರಿಸ ಈ ಖಣ ಕಡ್ಡ ।



ಘರ್ಯಾರಣ ಇಂದ ರಣ್ಣಾ



ರಾಜುವ ನರ್ಕಿ ಗಲ್ಲಿ
ಪಿಣ್ಣಿನ, ನಾಗಣ ರಘುಣ ।



ಚಂಡ ವ ।

8. නුවර වහැර ප්‍රංශී යායි। රෙඛ මගින් සිල් වහැර ජයනිශ්ච ගර පෙනී।

දායා	ඉගිල්	ඡැස්ගැල්	ඡැස්ගැල්	ඡැස්ගැල්	ඡැස්ගැල්
------	-------	----------	----------	----------	----------

(අ). ව්‍යුත්ගැල්ල වාච්‍ය දෙපාර්තමේන්තු යෝජි නුවර පෙනී।

(ඇ). ගෙයුත්ගැල්ල ගාලු ගාලු දෙපාර්තමේන්තු තුළ පෙනී।

(ශ). පේරිඹා නෑ පෙනී ගියින් ගාලු දෙපාර්තමේන්තු තුළ පෙනී।

9. යුතු පෙනී ගාලු දෙපාර්තමේන්තු තුළ පෙනී।

.....

.....

.....

අභිජනීකුවරු ගාල්බණ වැහැරු බැ

එමඟ වෙළි සුවූ | පෙර පේරු අභිජනී නැගමත - වයී ඡයිග්ගාට්‍යා වර්ත් ච්‍රි | ගැටිගණී ගෛස් අභිජනීකුවරු | ගා ව්‍යවහරු අභිජනීකුවරු තුළුවා | ඡයිග්ගාට්‍යා අභිජනීයාගෙනුගැනී උසානී දැඩාං | ගාල්බණ අං සුවූ | ශා ව්‍යවහරුන්ගි ගාල්බණ භට්ති | ශා භාග්‍රත ගාල් යුතුපාල ඡයා මිනු ගාල්බණ ප්‍රතුළු ජයිග්-යිං | මියග් ගාල්බල අභිජනීයා යුන් ගැඹු | ගැඹු එක ගැඹු එක පෝ-වයිං ගාල්බල | ධරු න්‍යා ගාල්බා පැව්‍යාන් වු මැවුනු ගැනී |

ඡාවා ගැනී ගැඹු අභිජනීයාගෙනුගාට්‍යා ගැලී වා දුළුග් | රෝගී-වයී රැඹු රැඹු පෙන්වා ගැනී | ගාල්බණ යුතුදායු ගාල්බා ගැනී | ගැලී ගාන දැනු යුතුපාලන් ගැනී | ගැ ගාන් අභිජනීයාගෙනු ගැඹු ? ගැඹු පීආංත් ගාල්බණ ප්‍රං භට්ති ගාල් | මියග් මින් ගැඹු ගැඹු ගැඹු ගැඹු |



ತಾಯ್ ಹಿಂಡು ಗರೀಲ ವ್ಯಾಟರ್‌ಕ್ರಾಫ್ಟ್‌ನೇ ದು ನಾವತ್ತಣ ಲೀಚ್‌ವಾಟ್‌ನೆ ಗರ್ಲ । ಖಂಡಳಿಗೆ ಪುಣಿ ವೆಪ್ಪಲ್ । ಖರ್ಚ್ ರಾಜುವುತ್ತಣ ಯರ್ಹಿಲ್ । ವಿಧಿತ್ತರ ಗರ್ಲಣ್ ವ ಕ್ರೊರ ಅದ್ । ಪರಿಣತ ವೆಡೆ ಗರ್ಲಣ್ ವ್ಯಾಟರ್‌ಕ್ರಾಫ್ಟ್‌ನೇ ಲದ ವ ಪರ್ಹಿಲ್ । ಘಳ್ಟಿಗೆಂಬಾಗ್ಗಣ್ ಪಂಡ ಗ್ರಹಿ ರಜ ದ್ವಿಲ್ । ಗಾಗಿ ವರ್ಷದ್ ಗಾಲ್ನ್‌ಗ್ ಘಳ್ಟಿಗೆಂಬಾಗ್ಗಣ್ ಘರ್ನ್ ಗ್ರಹಿ ಲಗ್ನಿಲ್ । ದಾಗೆ ಈ ಯರ್ಹಿಕ್ ಗ್ರಾಮದ್ ಪರ್ಹಿಲ್ । ಮಂಜುವ್ಯಾ ತಾಯ್ ವರ್ಹಿವ್ ಗ್ರಲ್ ।

ಆತ್ ಗಳ ಲಭ್ಯಿಗೆಲ್ । ಯರ್ಹಿಕ್ ವಸ್ತುಗಣ್-ವಿಷಿತ್ ವರ್ಣಣಲ್ । ತಾಯ್ ಗ್ರಹಿತ್ , ವ್ಯಾಟರ್‌ಕ್ರಾಫ್ಟ್‌ನೇ ಯುರ್ಪಿಲ್ ಗರ್ಲ ಲ್ಯಾಂಗ್ಲ್ ಲರ್ಸ ಪರ್ಹಿಲ್ । ತಾಯ್ದ್ ಗ್ರಹಿ ಪರ್ಹಿಲ್‌ನ ಖುರ್ಚ್ ಘಳ್ಟಿಗೆ ದುಃಖಣ್ । ದುಃಖಣ್ ತಾಯ್ ಲ್ಯಾಂಗ್ಲ್ ನರ್ಹಿತ್ ಲಂತ್ ಲಂತ್ ಶಿರ್ ಲರ್ಸ ನರ್ಹಿಲ್ । ಗಳಿ ಅಧ್ಯ ಅಧ್ಯ ಗಂತ್‌ಲರ್ ಸ್ಯಾಹಿತ್ ವೆಂತ್ ಅ ಪ್ರೂಣ ಪಜ ನರ್ಹಿ ಯರ್ಹಿಲ್ ।

ಬ್ರಾಹ್ಮಿಂದಿಗಣ್ ಗರ್ತ್ ಲಗ್ನಿಲ್ । ಗಾಂ ವರ್ಷದ್ ವ್ಯಾಟರ್‌ಕ್ರಾಫ್ಟ್ ಲರ್ಸ ಉತ್ತಿ ಗಾನ್ । ಘಳ್ಟಿಗೆಂಬಾಗ್ಗಣ್ ಅಂತ್ ಅಂತ್ ನ ವಿಂದು ವ್ಯಾಟರ್‌ಕ್ರಾಫ್ಟ್ ಲೀಚ್‌ವಾಟ್ ಗರೀಲ್ । ನಾವತ್ತಣ ಈತ್‌ರ ಪೆನ್ । ಖಂಡಣಣ ಗಾಳ್ಯ ಘಳ್ಟಿಗೆ-ಕ್ರಾಂತಿಗೆ ಗಾಂತ್‌ರಂತ್ ವರ್ಷಣ್ ಪಂ ಗ್ರಹಿ ಈತ್ ।



ව්‍යුත්පනීය පිළිබඳ වූ මෙයිල්

8. යහෝ පරාමාණ පරාමාණ තුළුනාටි ගියිලාටි । ගැනී ඇත්
අංකිතිකාචාර අංකිතියාග යන් යෑම් ප්‍රස්ථා ප්‍රස්ථා ප්‍රස්ථා
9. යන්ත් විවිධ යහෝ පරාමාණ බව ප්‍රස්ථා ප්‍රස්ථා ප්‍රස්ථා ප්‍රස්ථා ප්‍රස්ථා

යෑම්	අංකිතිකාචාර	ඇත්තා	අංකිතියාගාණ	නැත්
------	-------------	-------	-------------	------

- (අ) අංකිතියාගාණ රේඛ තුළුපිළි රේඛාණ ।
- (ආ) අංකිතියාගාණ පියා පියා පියා පියා ।
- (ඇ) ප්‍රස්ථා අංකිතිකාචාර පියා රේඛ ।
- (ඈ) ගැනී ඇත්තා ।
- (ඉ) ४०१४ නාලන්ද ගැනී රේඛ ।

6. (O - ජා) - යහෝ පරාමාණ ප්‍රස්ථා ප්‍රස්ථා ප්‍රස්ථා ප්‍රස්ථා

යාග්‍රහිත ප්‍රස්ථා

යාග්‍රහිත ප්‍රස්ථා

යාග්‍රහිත ප්‍රස්ථා

୧. ଭୁବନେଶ୍ୱର ପାତ୍ର କିମ୍ବା ଲିଖି ।

- (୧). କାହାର ପାତ୍ର କିମ୍ବା ଲିଖି ?
- (୨). ଭୁବନେଶ୍ୱର କିମ୍ବା କିମ୍ବା କିମ୍ବା ?
- (୩). ଭୁବନେଶ୍ୱର କିମ୍ବା କିମ୍ବା କିମ୍ବା ?
- (୪). କାହାର ପାତ୍ର କିମ୍ବା କିମ୍ବା ?
- (୫). କାହାର ପାତ୍ର କିମ୍ବା କିମ୍ବା ?
- (୬). କାହାର ପାତ୍ର କିମ୍ବା ?

୨. କାହାର ପାତ୍ର କିମ୍ବା ? କାହାର ପାତ୍ର କିମ୍ବା ?

କୃତିକାରୀ	ବାଚିକା	ଅଭିଭାବକ	ଯତ୍ନ	ବ୍ୟାକ୍	ପିତ୍ର
----------	--------	---------	------	--------	-------

- (୧). ପାତ୍ର କିମ୍ବା କିମ୍ବା କୃତିକାରୀ ।
- (୨). ପାତ୍ର କିମ୍ବା କିମ୍ବା ବାଚିକା ।
- (୩). ପାତ୍ର କିମ୍ବା କିମ୍ବା ଅଭିଭାବକ ।
- (୪). ପାତ୍ର କିମ୍ବା କିମ୍ବା ଯତ୍ନ ।


ಪರಿಗಂ

ರಂಡಿತ್ವ ಲೆಲ್ಲಾ ವಾಂಗ

ಬಾಂಗಲ್ ಪರಿಗಂ ಕವಣ ನೀಡಿ ಅಣ್ಣ ನೀಡಿ,
ಇಲ್ಲಂ ವ್ಯಾಕರ್ತಾ ಈ ಯೆಸ್, ದುರೀ ಯೆಸ್ ಅದೀ।
ಲೀನೀಡಿಟ್ ಧಳಿ ತಾತ್ತ್ವಾ ನಾಡ್ ಅ ಲಾಪ,
ರಾಣೆಯ್ಟ್ ಲ್ಯಾಲ್ ಶ್ವೆಲ್ ತಾತ್ತ್ವಾ ಅ ವಾತ್ತೆ !

ತ್ಯಾಂತಾತ್ತ್ವ ವಾದಿ ವಾದಿ -

ತಾತ್ತ್ವಾಧ್ಯಾತ್ಮಿ ಲಲ್ಹಬರ್ತ್ ಅದೀ ಅದೀ,
ಕೆಂದ್ ನಾಯ್ ವಲ್ ವಲ್ ಯೆಸ್ ನ ಗೆಹಿನ್ ಯೆಸ್,
ತಂತ್ ವಾಯ್ ನವೀ ಕಾಡ್ ಪುರ್ ಲಂ ಫ್ರೆಚ್ !





କେ ରାତର୍କି ପର୍ଲାଙ୍କର ଗନ୍ଧ ପାଣୀ ତ ହେଉ,
ବାହଦ ଘର୍କଙ୍କର ଲାଲମୁଖ ତ ଦାର ।

ଗନ୍ଧଙ୍କର ଲୋଦାଗଣ ବନ୍ଦିବେ ଫ୍ରେଡନ୍
ଶକ୍ତିବେ ଦିନିଲଙ୍କ ଲ୍ରୂପଣ ବାନ୍ଦର,
ହିଚୁ ଝାଟ ହିଚୁ ଝାଟ ଦ୍ୟାବୁର ହିଚୁ ଝାଟ
ଦୁହି ଧୁତି ଧୁତ ଗପ ପିଣ୍ଡିଯିଙ୍କ ଲେଟ ବାଟ ।

వర్ణవీలు

4. వర్ణవీలుతో పదాలుతో త్వరగానీ తెలుగులూని | యాఱై లూని |
 శక్తి అసక్తి ప్రసలం యొచ్చలు ధీతు

5. ఇంకటి ఇంకటి వర్ణవీలుతో రాలు ఇంకటి ల్రష్టానితో లు లాంగోని |

అసక్తి	ఇంకటి	యొచ్చలు	శక్తి	ధీతు	ప్రసలం
--------	-------	---------	-------	------	--------

- (ఫ). గాంపలు -----గాంపలు గృహికమణి |
- (ఇ). టాట్లు ఇంకటి ----- అసక్తి ఇంకటి క్రాపలు |
- (ఉ). గంచుపుణై ఇంకటి యొచ్చలు ----- గంచుపులు |
- (ఎ). పీధి ప్రసలంతో లుతు ----- తు యొచ్చలు |
- (అ). పీధి ప్రసలంతో లుతు ----- తు యొచ్చలు |
- (ఒ). పీధి లుతులు టాట్లుతో గృహికమణి ----- టాట్లు |

6. „ (గ- అల) / జ (డ-అల) వేణై లాల వర్ణవీలుతో విణి లూని |

టాట్లు ట్లు ట జ జ గంచు, అట్లు

ఎండు ఎ ర క్రు క్రు యొచ్చలు, లాల

୧. ଭୁବ୍ନେଶ୍ୱର କାଳୀଙ୍କ ଲିଖି ।

- (୧). ପିତୀଙ୍କିତ ଧର୍ମକୁ କ'ଣଦ ଅଲ୍ପତିର ?
- (୨). ଯତ୍ନଜ୍ଞଙ୍କ ଲବ୍ଧିତ ଅତି ଅତି କାଳୀଙ୍କ ଗୁରୁତବ ?
- (୩). ଗବୁଚୁଙ୍କ ଲୋକେ ଲକ୍ଷ କାହିଁ ଲାଭିର ?
- (୪). କୃଦିତ ଗର୍ଭଙ୍କ ଲୋକଙ୍କ ବାହିତିବଳ ?

୨. କାଳୀଙ୍କ କାହିଁ କାହିଁ ।

କାର୍ତ୍ତିକା ପରିଶର୍ମ କରିବା

ଅଲାଟ ଦୂରରେ କଲ ଯେବୁ,

ଝୁକୁରୁଳୁ ବାହି ବାହି

କିନ୍ତୁ କାହିଁ କାହିଁ କାହିଁ

ଚକରୀ କାହିଁ

ଯତ୍ନଜ୍ଞଙ୍କ ଲବ୍ଧିତ ଅତି ଅତି

କୃତ୍ସମ କାହିଁ

କାହିଁ କାହିଁ କାହିଁ

କାହିଁ କାହିଁ କାହିଁ

କାହିଁ କାହିଁ କାହିଁ

୩. ମହିଳାଙ୍କ । କିନ୍ତୁ ଯତ୍ନକାରୀ ଲାଗେ କାଳୀଙ୍କ କାହିଁ କାହିଁ ।



ଯତ୍ନଙ୍କ



ପରିଶର୍ମ



ପରିଶର୍ମ



ଝୁକୁରୁଳୁ



ଯତ୍ନଜ୍ଞଙ୍କ

7. നട യന്ത്രി ദാഹി യർത്തു കീറ്റ് () ഉണ്ടാക്കുന്നു।

നട	ഗല	പെല്ലം	അയ
ഭാരി കുമ്പ ദർശന് ।			
ഭാരി ഗൾ ഖുദ്ദ് ।			
ഭാരി വിന്തു നർത്ത് ।			
ഭാരി ദാല ദർശന് ।			
ഭാരി ലം പദ്ധത് ।			
ഭാരി കുമ്പ ഫേഞ്ച് ।			

8. മഹി ദാഹി । കീറ്റ് ചെറുപ്പായി കുമ്പിക്കുന്നുണ്ടോ എന്നു അഭ്യന്തരം ബുദ്ധി നൽകി ।




വീഡിയോ ഫിലി | ടോ റൈറ്റ് | 10' സ്ക്രീൻ ഫിലി ദാഹി ഫിലി ഫിലി
വെറുതു വീഡിയോ ഫിലി ഫിലി | വീഡിയോ
അജി വൃഥാട്ടു ഫിലി ।

9. ഗുംബാൻ വീഡിയോ നട ലിഡി ।

10. പരീക്ഷയും നല്കിയും വാലുമുള്ള നടിന്റെ ലിഡി ।

පෙනෙ ගිහිරි ගංග

අදුල් පීම් හර ලද । යුගල්පි ගක්සාන්
අශ්‍යාත්‍යව-වයි (ව්) දාලුරේ යටිම යුගල්පි
යෙටාන් । වුද්‍යාදුගේ තී-ටීපිසි යටිම යුගල්පි
ගම්ල උෂ්ණම් । ගෙර්ස තැනු යුගල්පි වුද්‍යානී ත
පර්ම් । යුගල්පි-වයි (ව්) පෙනුම් මැදිසාල් ।
ල්ලාල්, වුද්‍යාදුගේ නෑම ගැඹුල්‍යානී යුගල්පි
වුද්‍යානී ත පර්ම්, විශාල යුගල්පි චානුලාව
පරිශී බැඳු පරිශාල් ।



අදුල් ජ්‍යෙ ල්ලාල්, ගාම්ස ලංග පරිශී ගැඟෙ බැඳු නෑම ? යුගල්පි-වයි
(ව්) තැනුය ල්ලාල්, පෙනෙ ගිහිරි ගංග රාලුල උෂ්ණ ගම්ලානී හානිය ඇයි । විශාල්
තී-ගාම්ස නෑම ත පරිශාල් । පෙනෙ ගිහිරියිස් ගංග රාලු පරිශාල් । අපිණි
(ව්)-සි ග්‍රැන්ඩ ප්‍ර්‍රේජ් ප්‍ර්‍රේජ් නෑම ගිහිරි ගැඹුල්‍යානු ජ්‍යෙ පැංශාල් ।
උෂ්ණ ජ්‍යෙ ගැඹුල්‍යානු ගැඹුල්පිසාල්, විශාල් හානී නෑම නෑම එහෙතු අපිණි-වයි
(ව්) ල්ලාල් ।

යැටි ගැඹුල්පි ගංග නෑමින් ග්‍රැන්ඩ් ග්‍රැන්ඩ් । ගාම්ලු ජ්‍යෙ ගැඹුල්පි ගංග රාල්ස් ।
අපිණි-වයි (ව්) විශාල් ගැඹුල්පි ල්ලාල්, අහි-ය තුළු ජ්‍යෙ ගැඹුල්පි ගංග රාල්ස් । ග්‍රැන්ඩ්
ගැඹුල් ගැටිසි අහි තුළි ය । යුගල්පි(ව්)-වයිසිස් ගර වූම් පෙනුම් ගැඹුල්පි ගංග රාල්ස්,
හැඩි යෝගී තුළි ය ගාම්ලු ගංග රාල්ස් ?

අපිණි-වයි (ව්) ල්ලාල්, අහි-ය තුළු වාම ගාම්ලු ගැඹුල්පි ගැඹුල්පි
හැඩි අහි පාහි පාහි ගාම්ලු යෝගී යෝගී ? පෙනුම් තුළි පාහි පාහි පැංශාල් ।
යුගල්පි-වයි (ව්) තැනු ගර ත වූම්සාල් । ල්ලාල්, විශාල් යැං - නෑම ගංග ।
පෙනෙ ගිහිරි ගංග රාලු යැටි යැටි ගැඹුල්පි විශිස් නෑම ।

ගා ගැඹුල්පි ගැඹුල්පි යුගල්පි-වයි (ව්) මිශ්‍යම් ගැඹුල්පි ගැටිසි අහි තුළි
ල්ලාල් । විශාල් වූම්සාල් පෙනුම් ගැඹුල්පි ගැඹුල්පි ගැඹුල්පි ගැඹුල්පි ගැඹුල්පි
චානු යුගල්පි ගංග රාලු යැටි යැටි । පෙනුම් තුළි පාහි පාහි පැංශාල්, පෙනෙ ගිහි
ගාම්ලු යුගල්පි ගංග රාලු යැටි යැටි යැටි । හානු ගංග පාහි පාහි පාහි පාහි පාහි පාහි ।

ව්‍යුතිල්පී

४. යල්දාම පර්තුම තුළාටි හිසිලාටි । ගැනී ලාටි ।
යුතුපි(ය) වුතුපි යමෙහි ප්‍රකාශනී මහඟ අයි
५. යෝජි සිටියින් යල්දාම බෙංච් ප්‍රයාගිණ ලං පැනෙටි ।

යුතුපි(ය)	වුතුපි	ඡේ	ප්‍රකාශනී	ඡං	හිසියින්
-----------	--------	----	-----------	----	----------

- (१). හිමියින් ගෙනි ගැනී අයි තුළි යුතු ।
- (२). ගැනී යුතුයා ගැ පර්තු ।
- (३). ගැනී (ය)-යා ලංධා ප්‍රකාශනී රුනී ගිෂිගෙ
 ගෙන්ගු පැනෙලු ।
- (४). යුතුයා බැඳුනුව ඉන් ගිය ।
- (५). පෙන්වු ගිෂිගෙ ගෙනු ගැනී නෑව් ගය ।

६. තුළාටි යල්දාම - පාටි ලං පැනෙටි ।

යුතුපි(ය) ප්‍රකාශනී වුතුපි වුතුපි ගිෂියින්

୧. ଭୁବନେଶ୍ୱର କାହିଁ କାହିଁ ?

- (୧) ଯତ୍ନପାତ୍ର ମନ୍ଦିରରେ ଭୁବନେଶ୍ୱର-ଚାନ୍ଦି (ବା) କୃତ୍ତିମ ସମ୍ମରଣ କୌଣସି ?
- (୨) ବୃଦ୍ଧିତଥିଲେ କାହିଁ କାହିଁ କାହିଁ ?
- (୩) ଯତ୍ନପାତ୍ର-ଚାନ୍ଦି (ବା) ଲୋକଙ୍କାରୀଙ୍କ କୌଣସି ?
- (୪) ଅଭିଭାବ-ଚାନ୍ଦି କାହିଁ କାହିଁ କାହିଁ ?
- (୫) ଲୋକଙ୍କାରୀଙ୍କ କୌଣସି ?
- (୬) କାହିଁ କାହିଁ କାହିଁ ?
- (୭) କାହିଁ କାହିଁ କାହିଁ ?
- (୮) କାହିଁ କାହିଁ ?
- (୯) କାହିଁ କାହିଁ ?
- (୧୦) କାହିଁ କାହିଁ ?

වජ්‍යත්ව නම් තමී රෝ

භ

භාවත් - පැනු

භාවණ - ගුණු ගියුරු වූත්ත් රෙඛ

භාණ්දණ - පුද්ගලික නැප්චුවය

භාප්‍රීති - (ගුණු උපිතා) නීත්‍යානු (ඉයටිතු) ගැහැණු ප්‍රියස්

ඇ

භිංජෝත්‍ර - බුචිං-ගල්

ඇ

භාග්‍ය - භාග්‍ය ප්‍රය ගාල්

ඇ

භාග්‍යභි - යුතු-ප්‍රධාන

භාග්‍යභාග්‍ය - භාග්‍යභි ගාල්දුව අය ඇ

භාග්‍යභාග්‍යභාග්‍ය - ගැස්පාග්‍යභාග්‍යභාග්‍ය

භාග්‍යභාග්‍යභාග්‍ය - භාග්‍යභාග්‍ය ගාල්භාග්‍ය පාග්‍යභාග්‍ය

භාග්‍යභාග්‍යභාග්‍ය - ගුවු

ඇ

භාග්‍යභාග්‍යභාග්‍ය - ගාල්භාග්‍ය ජේප්පාග්‍යභාග්‍ය

භාග්‍යභාග්‍යභාග්‍ය - පාග්‍යභාග්‍ය, බාග්‍යභාග්‍ය

භාග්‍යභාග්‍යභාග්‍ය - ගාල්භාග්‍ය ගාල්භාග්‍ය

ඇ

භාග්‍යභාග්‍යභාග්‍ය - ඇල

භාග්‍යභාග්‍යභාග්‍ය - පාග්‍යභාග්‍ය

භාග්‍යභාග්‍යභාග්‍ය - ජේප්පාග්‍යභාග්‍ය

୧୦

ଯାଇ - ପେଣ୍ଡୁଗୁଡ଼ିଙ୍କ ଟାଙ୍କର ଭାବ
ଯୋଗୁଳ - ରତ୍ନଗୁଳି

୧୧

ବାତ - ବାତପ୍ରୁ
ଖୁଦୁଲିବ - ଗାତିରଙ୍ଗ ମାତ୍ରଙ୍କ ଘଟ

୧୨

ଶିଖି - ଶିଖି
ଅଧିଲ - ଅଧିଲ ଅଧିଲ ଏବଂ ଅଧିଲ ଅଧିଲ
ଅଧି - ଅଧିକାରୀ କେ ଅଧିକାରୀ କାହାକୁ ଅଧିକାରୀ କେ କାହାକୁ
ପେଲା - ପେଲ କିମିଳି
ଫେନେଵେ - ଫେନେଵେ
ଝୁଲ - ଅଧିଲାଳ , ଝୁଲଙ୍ଗା , ଝୁଲ

୧୩

ପାଳ - ପାଳ (ଜୀବ ପାଳି-ପାଳ , ଖିଲ-ପାଳ , ଲାକ୍ଷ-ପାଳ କାହାକୁ)
ଝାଇ - କାଲିଲୁଟ ବୁଲାଟ କାହାକୁ କିମିଳି

୧୪

ତୁଳଣ - ତୁଳନୀ ବାଙ୍ମ

୧୫

ଧୂଯ - ଧୂଯ

୧୬

ଧର - ଧର
ଚାପ - ଚାପ , ଚାପପ୍ରୁ
ଚୁଲ - ଚୁଲୁ ଚୁଲୁ କିମିଳି ଲାକ୍ଷାଙ୍କ ଚାପାକୁଥି , ଚାପାକୁଥି

೧

ದಣ - ಅವ್ಯಾಸ

೨

ಘಣತ್ - ಲಪ್ತರ್ತಿ ಲಪ್ತರ್ತಿ
 ತೀ-ಗಳುವಿ - ಗಳುವಿ ಇ-ನಷ್ಟ ನಷ್ಟಿ
 ಅಂಶ - ಅಂಶಕ್ರಿಯ
 ಅರ್ಥ - ಪರಿಹಿತ ಲ್ಯಾಂಗ್ಲಿಷ್ / ಪರ್ಯಾಯರ್ತಿ ಲ್ಯಾಂಗ್ಲಿಷ್

೩

ರಹಿತ - ಲ್ಯಾಂಗ್ಲಿಷ್ ವರ್ಚರ್ಟಿ/ವರ್ಜರ್ಟಿ ಎಲ್ಲರಿಗೆ ಯಾರ್ಥಾಲ್ಗ್ರಾಮ ಕ್ರಾಂತಿ ಪರಿಸಂಪನ್ಮೂಲ/ಕಾರ್ಯಕ್ರಮ - ಪರಿಹಿತ
 ಪರ್ಯಾಯ - ಪರಿಹಿತ
 ಪರ್ಯಾಯತ್ವ - ಪರಿಹಿತ (ಅರ್ಥ)
 ಬುಳಣ - ಗಳಿಗೆಯೇ, ಬುಳಣ-ಗಳು, ಹಿತಿ-ಜೊನಿಯ
 ಪ್ರೋಫೆಸರ್ - ಪ್ರೋಫೆಸರ್
 ಪ್ರೀತಿಗೆ - ರಾಣಿಯಿಂದಿರ್ಪಿತಿ, ಪ್ರೀತಿ, ವಿಷಿಂ

೪

ತೆಂಬು - ಗಾಂಭರ್ವ ಚಳು
 ಅರ್ಥ - ಚರ್ಚಿಗಳಲ್ಲಿ ಅರ್ಥ

೫

ಪಾಣತ್ - ನಂಜಣ
 ಲಪ್ತರ್ತಿ - ಲಪ್ತಿ, ಧೂಲಿ, ಟರ್ಟರ್ತಿ
 ಹಣ - ಉಪರ್ತಿ, ಹಿಂಡಿ, ಗರ್ಹ
 ಹಣ - ಲ್ಯಾಂಗ್ಲಿಷ್ - ವೆಂತಿಂಗ್ಲ್ಯಾಂಗ್ಲಿ
 ಲರ್ಕಿನ್ - ಉಪರ್ತಿ ಗಳೆ, ಹಿಂಡಿಯ ಗಳೆ (ಉತ್ತರಾಧಿಲಿ)
 ಲ್ಯಾಂಗ್ಲಿಷ್ - ಸುಂದರ್ತಿ, ಲ್ಯಾಂಗ್ಲಿ
 ಲ್ಯಾಂಗ್ಲಿಷ್ - ಲ್ಯಾಂಗ್ಲಿಷ್
 ಲ್ಯಾಂಗ್ಲಿಷ್ - ಲಪ್ತರ್ತಿ ಪರ್ಯಾಯಕ್ರಮ ಇವು

೪

ಇರ್ಮಿ - ಹಡಗರ, ಲೆಪ
 ಇಲ್ಲಾರಣ - ವುದ್ದಿ / ವುದ್ದಿ ಗಾತ್ರಾಲ
 ಇಂತ್ರಾ - ಗ್ರಹಿ ಗ್ರಹಿ ಲೆಕ್ಕಾ
 ಇಂತ್ರಾ - ಲೆಪ
 ಇಂತ್ರಾರ್ಥಿ - ತತ್ತೀರ್ಬುಜ, ಪ್ರಾಯಾಪಾಲ, ವುದ್ದಿ
 ಇಂತ್ರಿದಖ - ತೆವಿಳಾಟ ಶ್ವಾಸಿ ಪ್ರಜಾ

೫

ಇಲ್ಲಾರ್ತ - ಅವಿಲಿತ ಲಲ್ಲಾ ಲಲಿಗ್ನಾರ್ತಿ ಪ್ರಯತ್ನಿತ ಲಿವಾಂಡ್ |
 ಇಲಿಷಿತಿ - ಗಾತ್ರಾರ್ತಿರ್ವಾಗಿ ಗಾತ್ರ ಗಾತ್ರಾರ್ತಾಗೆ ಇಲಿ-ಇಶಿತೆ |
 ಇಲ್ಲಾರ್ತಿಕ್ವಾದ - ವಾಚ್ವಾರ್ತಾ ಗ್ರಾಹಿತ್ವಾದ ನರ್ಹಿಲಾ ಲಾಂಗ್ವಾಗಿ |
 ಇಲ್ಲಾರ್ತಿವ್ಯಾಂ - ಈ ವಾಚ್ವಾರ್ತಾ ಗ್ರಾಹಿತ್ವಾದ ನರ್ಹಿಲಾವ್ಯಾ ಲಾಂಗ್ವಾಗಿ ನಾಂ
 ಇಂತ್ರಾರ್ಥಿ - ಇಂತ್ರಾ ತುಲ್ಯ ವುಂ
 ಇಂತ್ರಾ - ಇಂತ್ರಾರ್ಥಾ ಇಂತ್ರಾ ನ ಇಂತ್ರಾ ಗಲ್ಲ ಇಂತ್ರಾ ಗಳಿ
 ಇಂತ್ರಾರ್ಥಿ - ಇಂತ್ರಾ ನ ಇಂತ್ರಾ

೬

ಇಂತ್ರಾ - ಇಂತ್ರ ವುಂ
 ಇಂತ್ರಾರ್ಥಿ - ವಾತ್ರಾರ್ಥಾ ಇಂತ್ರಾ ಇಂತ್ರಾ ವಾತ್ರಾಲು ವಾತ್ರಾಲ್ |
 ಇಂತ್ರಾ - ಇಂತ್ರಾ ಇಂತ್ರಾ |
 ಇಂತ್ರಾರ್ಥಿ - ಇಂತ್ರಾ ಇಂತ್ರಾ ಇಂತ್ರಾ ಇಂತ್ರಾ ಇಂತ್ರಾ |
 ಇಂತ್ರಾ - ವೀ - ಯಾತ್ರ ಗಾತ್ರ ಇಂತ್ರಾ

೭

ಇಂತ್ರಾ - ವಾತ್ರಾ
 ಇಂತ್ರಾರ್ಥಾ - ಇಂತ್ರಾರ್ಥಾ ,
 ಇಂತ್ರಾಲಾಲ್ - ಪ್ರೂಲಾಲಾಲ್
 ಇಂತ್ರಾ - ಇಂತ್ರಾ, ವುದ್ದಿ ಕಾಯಾಲಾರ್ ವುಂ |

၁၁

သပ် - သတ် ပီဇာ ကား သပ်
 သံ့ဗုဒ္ဓ - ပိတ္ထိ, ခုနှစ်
 သမ္မတ - သမ္မတ - တော် သမ္မတ
 သရအာ - အေ ကာလ်လျ / သရအေ ထယ်
 သရအေ - ဘိဝါဒေ နမေ
 သရပဲစီ - ဘဏ် အီဇီးပဲစီ
 သရိသ - အေ အော်တော် သရိသနှင့်သရိသ / သရိသ သရိသတော် / ဗွဲဗွဲ သရိသ
 ဘုံးသရိသ - ပြောရ
 သွေ့ဗုဒ္ဓ - အေ ဗွဲဗွဲ / ထို့ အေ
 သရိသတော် - ဖူးတိ

၁၂

ဟာ့ဗုံး - အတိ ကုန် သရော ကုန်
 ဟအော် - သပေး သပေး ကား ဟအော်
 ဟလေ - ဟလေ , အေ လလ် ပီဇာ ဟလေ ဟလေ
 ဟိုလို, ဘိုလို - ကာလ်လျ ကုန် / ကာလ်လျ ကုန် ।

২০২২ শিক্ষাবর্ষের জন্য, ২য়-চাকমা



সকালে উঠিয়া আমি মনে মনে বলি
সারাদিন আমি যেন ভালো হয়ে চলি



জাতীয় শিক্ষাক্রম ও পাঠ্যপুস্তক বোর্ড, বাংলাদেশ

গণপ্রজাতন্ত্রী বাংলাদেশ সরকার কর্তৃক বিনামূল্যে বিতরণের জন্য